



# ಭಾಗವಹಿಸುವವರ ಕ್ಲೆಪ್ಪಿಡಿ

ವಲಯ  
ಸೌಂದರ್ಯ ಮತ್ತು ಆರೋಗ್ಯ

ಉಪ-ವಲಯ  
ಪರ್ಯಾಧಂ ಚಿಕಿತ್ಸೆ ವಿಧಾನ

ಉದ್ಯೋಗ  
ಆರೋಗ್ಯ ಸೇವೆಗಳು

ಉಲ್ಲೇಖಿತ ಗುರುತಿನ ಚೀಟಿ: **BWS/QF9001**,  
ಆವೃತ್ತಿ **0.0**, **NSQF** ಆವೃತ್ತಿ **4**



**ಆರೋಗ್ಯ ತರಬೇತುದಾರ**

## ಪ್ರಕಾಶಕರು

ಎಲ್ಲ ಹಕ್ಕುಗಳನ್ನ ಕಾಯ್ದಿರಿಸಲಾಗಿದೆ.

ಪ್ರಥಮ ಆವೃತ್ತಿ, ಮಾರ್ಚ್ ೨೦೧೯

ಭಾರತದಲ್ಲಿ ಮುದ್ರಿತ

ಕಾರ್ಪೋರೇಟ್ ೨೦೧೭

ಸೌಂದರ್ಯ ಮತ್ತು ಆರೋಗ್ಯ ವಿಭಾಗ, ಕೊಶಲ್ಯ ಸಮಿತಿ

ಕಾರ್ಯಾಲಯ ನಂ. ೦. ೪೦೫-೪೦೬, ಡಿ.ಎಲ್.ಎಫ್. ಸಿಟಿ ಕೋಟೆ

ಎಮ್.ಜಿ.ರೋಡ್, ಕಿಕಂಡರಪೂರ್, ಗುಡಗಾವ ೫೬೬ ೦೦೨

ಮಿಂಚಂಚು : [info@bwssc.in](mailto:info@bwssc.in)

ದೂರವಾಣಿ : +೯೧-೮೦೩-೪೨೬೦೫೦-೧೧

### ಹಕ್ಕುತ್ವಜಿಸು

ಇದರಲ್ಲಿಯ ಮಾಹಿತಿಯ ಎಲ್ಲ ಹಕ್ಕು ತೈಸಿಸುವ ಮೂಲವಾದ ಸೌಂದರ್ಯ ಮತ್ತು ಆರೋಗ್ಯ ವಿಭಾಗೀಯ ಕೊಶಲ್ಯ ಸಮಿತಿ. ದಿಂದ ಪಡೆಅಯಲಾಗಿದೆ. ಸೌಂದರ್ಯ ಮತ್ತು ಆರೋಗ್ಯ ವಿಭಾಗೀಯ ಕೊಶಲ್ಯ ಸಮಿತಿ ಹಕ್ಕುತ್ವಜ್ಞವು ಎಲ್ಲ ಆಶ್ವಾಸನೆ, ಪರಿಪೂರ್ಣತೆ ಅಥವಾ ಇಂಥ ಮಾಹಿತಿಯ ಪ್ರಯೋಗ ಪ್ರತ್ಯೇಕಿಸಿದೆ. ಸೌಂದರ್ಯ ಮತ್ತು ಆರೋಗ್ಯ ವಿಭಾಗೀಯ ಕೊಶಲ್ಯ ಸಮಿತಿ ಇದಕ್ಕೆ ಈ ಮಾಹಿತಿಗಳಲ್ಲಿಯ ತಪ್ಪುಗಳ, ಲೋಪಗಳ ಅಥವಾ ಅಪರ್ಯಾಪ್ತತೆಯ ಹೊಸ್ತೆಗಾರಿಕೆ ಇರುವದಿಲ್ಲ. ಅಥವಾ ಅದರ ಅಥವಾ ವಿವರಣೆಗೆ ಆಸ್ತಿದವಿರುವದಿಲ್ಲ. ಈ ಪ್ರಸ್ತುತದಲ್ಲಿಯ ಪ್ರಬಂಧದ ಮಾಲ್ಯೇ ಹಕ್ಕುತ್ವಾರರನ್ನ ಕಂಡು ಹಿಡಿಯಲು ಪ್ರತಿಯೊಂದು ಪ್ರಯ್ಯತ್ವ ಮಾಡಲಾಗಿದೆ. ಏನಾದರೂ ಕುಂಡಕೊರತೆಗಳು ಕಂಡು ಬಂದಲ್ಲಿ ಅಪ್ರಗಳನ್ನು ಪ್ರಕಾಶಕರ ಗಮನಕ್ಕೆ ತಂದಲ್ಲಿ ನಾವು ಚಿರ ಖಾತೀಯಾಗಿರುತ್ತೇವೆ ಮತ್ತು ಅಪ್ರಗಳನ್ನು ನಾವು ಮುಂದಿನ ಸಂಚಿಕೆಗಳಲ್ಲಿ ನಿರಾರಿಸಿ ಪ್ರಕಟಿಸುತ್ತೇವೆ. ಸೌಂದರ್ಯ ಮತ್ತು ಆರೋಗ್ಯ ವಿಭಾಗೀಯ ಕೊಶಲ್ಯ ಸಮಿತಿ ರಲ್ಲಿಯ ಯಾವುದೇ ಮೂಲ ಫೋಟೋ ಯಾವುದೇ ವ್ಯಕ್ತಿಯ ಈ ಪ್ರಬಂಧದ ಮೇಲೆ ಅವಲಂಬಿಸಿ ಯಾವುದೇ ತರಹದ ಹಾನಿಯನ್ನು ಅನುಭವಿಸಿದಲ್ಲಿ ಅದಕ್ಕೆ ಹೊಸ್ತೆಗಾರನಾಗುವದಿಲ್ಲ. ಈ ಪ್ರಸ್ತುತದಲ್ಲಿಯ ಎಲ್ಲ ಪ್ರಬಂಧವು ಮೂಲ ಲೇಖಕನ ಕಾರ್ಯಕ್ರಮ ಹೊಂದಿರುತ್ತದೆ. ಈ ಪ್ರಸ್ತುತದಲ್ಲಿಯ ಯಾವುದೇ ಭಾಗವನ್ನು ಯಾವುದೇ ಸ್ವರೂಪದಲ್ಲಿ ಯಾವ ವಿಧದಲ್ಲಾದರೂ ಕಾಗದದ ಮೇಲಾಗಲೀ ಅಥವಾ ಎಲೆಕ್ಟ್ರಾನಿಕ್ ಸ್ವರೂಪದಲ್ಲಾಗಲೀ ಸೌಂದರ್ಯ ಮತ್ತು ಆರೋಗ್ಯ ವಿಭಾಗೀಯ ಕೊಶಲ್ಯ ಸಮಿತಿ ಇವರಿಂದ ಅಧಿಕಾರ ಪಡೆಯದೇ ಮರುಪ್ರಕಟಣೆ ಮಾಡತಕ್ಕದ್ದಲ್ಲ, ಸಂಗ್ರಹಿ ಇಡತಕ್ಕದ್ದಲ್ಲ ಅಥವಾ ವಿತರಣೆ ಮಾಡತಕ್ಕದ್ದಲ್ಲ.





ಶ್ರೀ ನರೇಂದ್ರ ಹೋದಿ  
ಭಾರತದ ಪ್ರಧಾನ ಮಂತ್ರಿ

“ಕೌಶಲ್ಯವು ಉತ್ತಮ ಭಾರತದ ನಿರ್ವಾಣ  
ವಾಡೆಲ್ಲದೆ. ನಾವು ಭಾರತವನ್ನು ಅಭಿವೃದ್ಧಿ  
ಪಡುದಲ್ಲಿ ಮುನ್ದೆಸಚೇಕಾದರೆ ‘ಕೌಶಲ್ಯ  
ಅಭಿವೃದ್ಧಿ’ ನಮ್ಮು ಗುರಿಯಾಗಿರಬೇಕು.”



Skill India  
बेसिक स्किल्स इंडिया



N-S-D-C  
National  
Skill Development  
Corporation

Transforming the skill landscape

## Certificate

### CURRICULUM COMPLIANCE TO QUALIFICATION PACK – NATIONAL OCCUPATIONAL STANDARDS

is hereby issued by the

BEAUTY AND WELLNESS SECTOR SKILLS COUNCIL

for the

### MODEL CURRICULUM

Complying to National Occupational Standards of  
Job Role/ Qualification Pack: 'Yoga Instructor' QP No. BWS/Q2201, Level 4

Date of issuance: 10<sup>th</sup> February 2017

Valid up to: 9<sup>th</sup> February 2018

\* Valid up to the next review date of the Qualification Pack

Chairperson  
(Beauty & Wellness Sector Skill Council)

## ಮನ್ವಣಿಗಳು

ಸೌಂದರ್ಯ ಮತ್ತು ಆರೋಗ್ಯ ವಿಭಾಗೀಯ ಕೊಶಲ್ಯ ಸಮಿತಿ ಇವರು ಈ ತರಬೇತಿ ಕೈಪಿಡಿಯನ್ನು ತಯಾರಿಸಲು ಸಹಾಯ ಮಾಡಿದ ಎಲ್ಲ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತಾರೆ. ವಿವಿಧ ಕೋಳಗಳನ್ನು ತಯಾರಿಸುವಲ್ಲಿ ಸಹಾಯ ಮಾಡಿದ ಮಹಿಳೆಯರಿಗೂ ವಿಶೇಷವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ವಿಷಯಕ್ಕೆ ಸಂಬಂಧಿಸಿದ ಪ್ರಬಂಧಗಳನ್ನು ನೀಡಿದವರಿಗೆ ಮತ್ತು ಪ್ರತ್ಯೇಕ ಕೋಳವನ್ನು ಪುನರ್ಪರಿಶೀಲಿಸಿದ ಮಹಿಳೆಯರಿಗೂ ಹೃತ್ಯಾವಾಕ್ಯಕವಾಗಿ ಶಾಖಾಧಿಕೃತೀಯಾಗಿ ಉಂಟಾಗುತ್ತಿದ್ದಿಲ್ಲ. ಈ ಉದ್ದಿಮೆಯ ಹಿನ್ನಣಿಕೆ ಅಥವಾ ಮರುಮಾಡಿತಯು ಪ್ರಸ್ತರ ಪ್ರಾರಂಭದಿಂದ ಅಂತ್ಯದವರಿಗೆ ಪ್ರೋತ್ಸಾಹದಾಯಕವಾಗಿತ್ತು ಮತ್ತು ಅವರ ಈ ಪ್ರಯತ್ನದಿಂದಲೇ ನಾವು ಈಹೆತ್ತು ಉದ್ದಿಮೆಯಲ್ಲಿ ಉದ್ದಿಮೆಯಲ್ಲಿ ಕೊರತೆಗಳನ್ನು ಭರಿಸುವಂತಾಯಿತು. ನಾವು ಬಾಪು ನೇಚರ ಕ್ಷೇತ್ರದಲ್ಲಿ ನ್ಯಾಚೆಲೋಪಥಿ, ಆಟ್ ಆಥ್ ಲಿವ್ಿಂಗ್, ಎಸ್-ವ್ಯಾಸ್, ತೆಳವಾಳಕರ್, ರ್ಯಾಂಪಾ ಮತ್ತು ಇನ್‌ಸ್ಪ್ರಾಯರ್‌ಡ್ ಇಂಡಿಯಾ ಇವರು ಮರುಮಾಡಿತಯನ್ನು ನೀಡಿ ತರಬೇತಿ ಕೈಪಿಡಿಯನ್ನು ಪೂರ್ವೇಸಲು ಸಮಗ್ರ ಆದೇಶ ಮಾಡಿದ್ದ ನಾವು ಅವರಿಗೆ ಚಿರ ಮುಕ್ಕೆಯಾಗಿದ್ದೇವೆ. ಈ ತರಬೇತಿ ಕೈಪಿಡಿಯು ಎಲ್ಲ ಸೌಂದರ್ಯ ಮತ್ತು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಕ್ಕಿಲರಾಗಿರುವ ಯುವರೀಗಿಗೆ ಅಜನ್ಯ ಸಂಗಾತಿಯಾಗಿ ವಿಶೇಷ ಕೊಶಲ್ಯಗಳನ್ನು ಪ್ರಾಪ್ತ ಮಾಡಿಕೊಳ್ಳಲು ಅತ್ಯಂತ ಸಹಾಯಕಾರಿಯಾಗಿದ್ದು ಇದನ್ನು ಅವರಿಗಾಗಿ ಅರ್ಥಸಲಾಗಿದ್ದು ಇದ್ದ ಪ್ರಯತ್ನ ಅವರು ಒಳ್ಳೆಯ ಪ್ರತಿಭೆಯಿಂಳ್ಳ ಭವಿಷ್ಯವನ್ನು ಹೊಂದಲಿ ಎಂಬುದೇ ನಮ್ಮ ಆಶಯ. ಶ್ರೀ ಗೌತಮ ಸಿನ್ಹಾ ಮತ್ತು ಇನ್ಹಿಂಡ್ ಇಂಡಿಯಾ ಇವರಿಗೂ ಅವರು ಈ ಕಫಿಡಿಯ ರಚನೆಯಲ್ಲಿ ಸಹಾಯ ಮಾಡಿದ್ದಕಾವೀ ಅವರಿಗೂ ದೃಢುವಾಕ್ಯಕವಾದ ಧನ್ಯವಾದಗಳು. ಇಲ್ಲಿ ವಿಶೇಷವಾಗಿ ಶ್ರೀ ಸರ್ವೇಕ ಶರ್ಮ, ಶ್ರೀ ಬಂ, ಕುಮಾರ ವಿಧು ಮತ್ತು ಕುಮಾರ ಅನನ್ಯ ಶರ್ಮಾ ಇವರು ಪ್ರೋಟೋಕೋರ್ಡ್ ಗಳನ್ನು ತ್ವರಿತದಯಕವಾಗಿ ಮಾಡುವಲ್ಲಿ ಸಹಕರಿಸಿದ್ದನ್ನು ಇಲ್ಲಿ ಸ್ವರ್ಪಿಸಿದೇ ಇರಲಾಗಿದೆ.

## ಈ ಪ್ರಸ್ತಾಕದ ಬಗ್ಗೆ

ಬ್ಯಾಟಿ ಮತ್ತು ವೇಲನೆಸ್ ಉದ್ದಿಮೆಯು ಭಾರತ ದೇಶದಲ್ಲಿ ಅತ್ಯಂತ ಕಂಪಾಂಡ ಅನ್ವಯವಲ್ಲಿ ಗೋಥ ರೇಳ್ (ಸಿ.ಎ.ಜಿ.ಆರ್.) ದಲ್ಲಿ ಹೆಚ್ಚಿನವಾಗುತ್ತಿಲ್ಲದ್ದು ೧೮.೬% ಕ್ಕೆ ಏರಿದೆ ಮತ್ತು ಅದು ೧೦೦೦೦ ಕೋಟಿಗೆ ಶೀತ್ಯದಲ್ಲಿಯೇ ತಲುಪುವುದರಲ್ಲಿದೆ. ಕ್ಷೇತ್ರದಲ್ಲಿ ಸಂಪನ್ಮೂಲ ಮತ್ತು ಮಧ್ಯಮವರ್ಗದ ಜನರು ಸೊಂದಯ್ದ ಮತ್ತು ಅರೋಗ್ಯ ಕುಶಲ ಅರಿತುಕೊಂಡು ಅದು ಅವಕ್ಷಯಿರುವ ಅಂತಹ ಒತ್ತಾಯ ಕೊಣ್ಣಿಡುರಿಂದ ಈ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿಲ್ಲದೆ. ಜನರ ಇಬ್ಬೆಗೆ ಅನುಸರಿಸಿ ಜೀವಿಗಳಿಗೆ ಸಂಬಂಧಿಸಿದಂತೆ ಅವರು ತರುಣರಾಗಿ ಸುಂದರವಾಗಿ ಕಾಣುವಂತೆ ಮಾಡುವ ವಿಷಯಗಳಲ್ಲಿ ಒತ್ತಾಯ ಕೊಡುತ್ತಿದ್ದು ಇವರು ಬ್ಯಾಟಿ ಮತ್ತು ವೇಲನೆಸ್ ಉದ್ದಿಮೆಗೆ ಸೈರಕಾಗಿದ್ದಾರೆ. ಸೊಂದಯ್ದ ಕ್ಷೇತ್ರದಲ್ಲಿ ಉದ್ದೋಜಾವಕಾಶಗಳು ಹೆಚ್ಚಾಗುವ ಅವೇಕ್ಷೆ ಇದ್ದು ಸಿ.ಎ.ಜಿ.ಆರ್. ೨೦%, ಜೊತೆಗೆ ಸಂಖಾರಿತ ಕ್ಷೇತ್ರ ಇಂದ್ರಾಂಶುಟ ಕ್ಷೇತ್ರದಲ್ಲಿ ೧೫% ದಷ್ಟು ವಿಭಜನೆಗಳಾಗಿದ್ದು ೧೦೦,೦೦೦ ಕ್ಕೊಂತಲೂ ಹೆಚ್ಚು ಕುಶಲ ಸಿಬ್ಬಂದಿಯ ಕೊರತೆಯು ಸನ ಎಂಂದು ರಲ್ಲಿ ಇದ್ದದ್ದನ್ನು ಈಗ ಭರಿಸುವ ಸಾಧ್ಯತೆಗಳಿವೆ. ಗುಣಮಟ್ಟತೆಯ ಕಡೆಗೆ ದೃಷ್ಟಿ ಹರಿಸಿ ಉದ್ದಿಮೆಯಲ್ಲಿ ಹೆಚ್ಚಿನವನ್ನು ಅನುಲಕ್ಷಿಸಿ ಉದ್ದಿಮೆಯು ಕುಶಲ ಸಿಬ್ಬಂದಿ ಬಲವನ್ನು ಹೆಚ್ಚಿಸುವುದನ್ನು ಪರಿಗಳಿಸುತ್ತಿದೆ.

ಈ ಕೈಪಿಡಿಯು ಸಿದ್ಧಾಂತಗಳಿಗೆ ಮತ್ತು ಪ್ರಾತ್ಯಕ್ಷೇಕಗಳಿಗೆ ಅನುಸರಿಸಿ ವಿನ್ಯಾಸಗೊಳಿಸಲಾಗಿದ್ದು ಯೋಗ ತರಬೇತುದಾರನಾಗಲು ಅನುಕೂಲವಾಗುವಂತೆ ರಚಿಸಲಾಗಿದೆ. ಯೋಗ ತರಬೇತುದಾರನಾಗಲು ಈ ಕೆಳಗಿನ ರಾಷ್ಟ್ರೀಯ ಜಿದ್ದೋಗಿಕ ಗುಣಮಟ್ಟಗಳನ್ನು ಈ ತರಬೇತಿ ಕೈಪಿಡಿಯಲ್ಲಿ ಅಳವಡಿಸಲಾಗಿದೆ.

- ಕಾರ್ಯಕ್ರಮವನ್ನು ತಯಾರಿಸುವುದು ಮತ್ತು ನಿರ್ವಹಿಸುವುದು.
- ಮೂಲ (ಪ್ರಮುಖ) ಯೋಗ ಅಥವೇಶನಗಳನ್ನು ಜರುಗಿಸುವುದು.
- ಕಾರ್ಯಕ್ರಮಕ್ಕೆ ಅರೋಗ್ಯ ಮತ್ತು ಸುರಕ್ಷತೆಯನ್ನು ನಿರ್ವಹಿಸುವುದು.
- ಕಾರ್ಯಕ್ರಮಕ್ಕೆ ಸಕಾರಾತ್ಮಕ ಪ್ರಭಾವವನ್ನು ಸ್ಪಷ್ಟಿಸುವುದು.

ಈ ಕೈಪಿಡಿಯು ಯೋಗ ತರಬೇತುದಾರನ ಕನಿಷ್ಠ ಕ್ಷೇತ್ರದಲ್ಲಿ ಪ್ರಾತ್ಯಕ್ಷೇಕ ಪ್ರಾತ್ಯಕ್ಷೇತರನ್ನು ಅನುಲಕ್ಷಿಸಿ ತಯಾರಿಸಲಾಗಿದ್ದು ತರಬೇತುದಾರನ ಅನೇ ಇಯತ್ತೆ ಪರಿಗೆ ಶಿಕ್ಷಣವನ್ನು ಹೊಂದಿದರೆ ಸಾಕು. ಪ್ರಮುಖ ಕಲಿಕೆಯ ಉದ್ದೇಶಗಳನ್ನು ಮತ್ತು ಕೆಳಲ್ಲಿಗಳನ್ನು ಗಳಿಸಿದ ಭಾಗಿದಾರನ್ನು ಅಯಾ ವಿಭಾಗಗಳಲ್ಲಿ ವ್ಯಾಖ್ಯಾನಿಸಲಾಗಿದೆ. ನಾವು ಕುಮಾರ ಪಂದನೆ ಲುಫ್ತಾನ್, ಅಧ್ಯಕ್ಷರು, ಬ್ಯಾಟಿ ಆಂಡ್ ವೇಲನೆಸ್ ಸೆಕ್ಟರ್ ಸ್ಕೂಲ್ ಸಮಿತಿ ಇವರು ಅವರು ಅವರತವಾಗಿ ಮಾರ್ಗದರ್ಶನ ಮತ್ತು ಸಮರ್ಥನೆ ನೀಡಿದ್ದಾಗ್ನಿ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಬಿ.ಡಿ.ಬಿ.ಎಲ್.ಎಸ್.ಎಸ್.ಸಿ. ತಂಡಕ್ಕೂ, ಮಾಸ್ಪರ ಟ್ರೇನರ್, ಸಲಹೆಗಾರರು ಮತ್ತು ನಮ್ಮ ಉದ್ದಿಮೆ ಭಾಗಿದಾರರು ಇವರೆಲ್ಲರೂ ಅವರವರ ಅಮೂಲ್ಯವಾದ ಸಲಹೆ / ಮಾರ್ಗದರ್ಶನ ನೀಡಲು ಪ್ರಯೋಗಪಟ್ಟಿ ಶ್ರಮವಹಿಸಿ ಹೈತ್ಯಾಹಿಸಿದ್ದ್ದಕ್ಕೆ ಅವರಿಗೂ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ನಮ್ಮೆಲ್ಲ ಅರೋಗ್ಯವನ್ನು ಕಾಪಾಡಿಕೊಂಡು ಒಳ್ಳೆಯ ಜೀವನವನ್ನು ಸಾಗಿಸುವ ಅಶಾಖಾದಿ ಮುತ್ತರು ಈ ಕಾರ್ಯಕ್ರಮ ಯೋಗ ತರಬೇತಿಯನ್ನು ಪಡೆದು ಬ್ಯಾಟಿ ಆಂಡ್ ವೇಲನೆಸ್ ಉದ್ದಿಮೆಯ ಭಾಗಿದಾರರಾಗಿ ಸಂಪೂರ್ಣ ಲಾಭ ಪಡೆಯುತ್ತಾರೆಂದು ಆಶಿಸುತ್ತೇವೆ.

## ಬಳಿಸಲಾದ ಸಂಜ್ಞೆಗಳು



ಮೂಲ ಕರ್ತವೀಯ  
ಘರೀಭಾಂಶಗಳು



ಹಂತಗಳು



ವೇಳಿ



ಸಲಹೆ



ಪಿಪ್ರಾಣಿಗಳು



ಘಟಕ  
ಉದ್ದೇಶಗಳು

## ಪರಿವಿಡಿ

ಕ್ರಮಾಂಕ ಮಾಡ್ಯೂಲ್ ಮತ್ತು ಯುನಿಟ್

ಪ್ರಾಚಿ ಸಂಪನ್ಮೂಲ

<b>೧. ಪ್ರಸ್ತಾವನೆ (BWS/N9001)</b>	<b>1</b>
ಫಳಿಕೆ ೧.೧ - ಯೋಗ ಪ್ರಸ್ತಾವನೆ.	3
ಫಳಿಕೆ ೧.೨ - ಭಾರತದ ಯೋಗ ಸಂಖೆಯನೇ ಜೀವಿತ ಸಂಬಂಧ	13
ಫಳಿಕೆ ೧.೩ - ಯೋಗದ ಮೂಲ ಪರಿಭಾಷೆ ಮತ್ತು ಅದರ ಅಧ್ಯಾತ್ಮಿಕ ವಿಜ್ಞಾನ.	17
ಫಳಿಕೆ ೧.೪ - ಯೋಗ ತರಬೇತುದಾರನ ಪಾತ್ರ ಮತ್ತು ಕಾರ್ಯ.	19
ಫಳಿಕೆ ೧.೫ - ಯೋಗ ಕೇಂದ್ರವನ್ನು ಪ್ರಸ್ಥಾಪಿಸುವುದು ಮತ್ತು ಅದರ ನಿರ್ವಹಣೆ.	22
<b>೨. ಯೋಗ ಅಭ್ಯಾಸಗಳ ನಿರ್ವಹಣೆ (BWS/N2201)</b>	<b>31</b>
ಫಳಿಕೆ ೨.೧ : ಯೋಗ ತತ್ವಗಳು ಮತ್ತು ಪ್ರಾಚೀನ ಪ್ರಾಬಂಧದ ಜ್ಞಾನ.	33
ಫಳಿಕೆ ೨.೨ : ಮಾನವ ಶರೀರ ರಚನೆ ಶಾಸಕ	44
ಫಳಿಕೆ ೨.೩ ಆಹಾರ ಪದ್ಧತಿ ಮತ್ತು ಇನ್ಸಿಟರ ಸೂಚನೆಗಳು	66
ಫಳಿಕೆ ೨.೪ ಯೋಗ ಆಸನಗಳನ್ನು ನಿರ್ವಹಿಸುವುದು.	73
<b>೩. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಕೆಲಸದ ಪ್ರದೇಶದ ಸುರಕ್ಷತೆ (BWS/N9002)</b>	<b>141</b>
ಫಳಿಕೆ ೩.೧ ಕಾರ್ಯಕ್ರಮಗಳ ಸುರಕ್ಷತೆ	143
ಫಳಿಕೆ ೩.೨. ಯೋಗದ ಸಮಯದಲ್ಲಿ ಸುರಕ್ಷತೆ.	147
ಫಳಿಕೆ ೩.೨. ಅಗ್ನಿ ಮತ್ತು ಇತರ ತುತ್ತ ಪರಿಸ್ಥಿತಿಗಳನ್ನು ನಿಭಾಯಿಸುವುದು.	150
<b>೪. ಕಾರ್ಯಾಗಾರದಲ್ಲಿ ಸರ್ಕಾರಾತ್ಮ ಕರೆಯ ಪ್ರಭಾವ ಬೆಳೆಸಿ (BWS/N9003)</b>	<b>159</b>
ಫಳಿಕೆ ೪.೧ ವೈಯಕ್ತಿಕ ಆರೋಗ್ಯ ಮತ್ತು ನೈರೂಪ್ಯ	161
ಫಳಿಕೆ ೪.೨ ಸಂಪರ್ಕ ಕೌಶಲ್ಯತೆಗಳು.	168
ಫಳಿಕೆ ೪.೩ ಈ ಕೆಳಗಿನವುಗಳು ಸಂಖ್ಯೆ ನಿಯಮ ಮತ್ತು ಸೂಚನೆಗಳಾಗಿವೆ	175
<b>೫. ಉದ್ಯೋಗಾಹಂತೆ ಮತ್ತು ಉದ್ಯೋಗಾರ್ಥಿಗಳು</b>	<b>179</b>
ಫಳಿಕೆ ೫.೧ ವೈಯಕ್ತಿಕ ಸಾಮಧಾನಗಳು ಮತ್ತು ಹೊಲ್ಯು ವ್ಯವಸ್ಥೆಗಳು	183
ಫಳಿಕೆ ೫.೨ ಡಿಜಿಟಲ್ ಸಾಕ್ಷರತೆ: ಒಂದು ರೀಕ್ಯಾಪ್	197
ಫಳಿಕೆ ೫.೩ ಹಣದ ವಿಷಯಗಳು	202
ಫಳಿಕೆ ೫.೪ ಉದ್ಯೋಗ ಮತ್ತು ಸ್ವಾ ಉದ್ಯೋಗಗಳಿಗೆ ಸಿದ್ಧತೆ	211
ಫಳಿಕೆ ೫.೫ ಉದ್ಯೋಗ ಮತ್ತು ಸ್ವಾ ಉದ್ಯೋಗಗಳಿಗೆ ಸಿದ್ಧತೆ	219
ಫಳಿಕೆ ೫.೬ ಒಬ್ಬ ಉದ್ಯೋಗ ಮತ್ತು ಸ್ವಾ ಉದ್ಯೋಗಗಳಿಗೆ ಸಿದ್ಧತೆ	241







## ಉ. ಪ್ರಸ್ತಾವನೆ

ಫಟಕ ೧.೧ - ಯೋಗ ಪ್ರಸ್ತಾವನೆ

ಫಟಕ ೧.೨ - ಭಾರತದ ಯೋಗ ಸಂಪನ್ಮೂಲ ಕ್ಷೇತ್ರದ ಸಂಖಿಯ

ಫಟಕ ೧.೩ - ಯೋಗದ ಮೂಲ ಪರಿಭಾಷೆ ಮತ್ತು ಅದರ ಅಧ್ಯಾ

ಫಟಕ ೧.೪ - ಯೋಗ ತರಬೀತುದಾರನ ಪಾತ್ರ ಮತ್ತು ಕಾರ್ಯ

ಫಟಕ ೧.೫ - ಯೋಗ ಕೇಂದ್ರವನ್ನು ಪ್ರಸ್ಥಾಪಿಸುವುದು ಮತ್ತು ಅದರ ನಿರ್ವಹಣೆ





### ಪ್ರಮುಖ ಕಲಿಕಾ ಘೆಲತಾಂಶಗಳು

ಕ್ಷ: ಮಾಡುವುದ ಕೊನೆಯಲ್ಲಿ ನಿಮಗೆ ಸಾಧ್ಯವಾಗುತ್ತದೆ:

- ಇ. ಯೋಗದ ಅಫೆವನ್ನ ವಿವರಿಸಿ.
- ಎ. ಯೋಗದ ವಿವಿಧ ಶಾಖೆಗಳನ್ನ ವಿವರಿಸಿ/ನಿರೂಪಿಸಿ.
- ಉ. ಯೋಗ ಮಾಡುವುದರಿಂದ ಆಗುವ ಲಾಭಗಳನ್ನ ವಿವರಿಸಿ.
- ಇ. ಅಂತಾರಾಷ್ಟ್ರೀಯ ಯೋಗ ದಿನ ದ ಬಗ್ಗೆ ವಿವರಿಸಿ.
- ಈ. ಯೋಗದ ಇತಿಹಾಸ ಮತ್ತು ವಿಕಾಸವನ್ನ ವಿವರಿಸಿ.
- ಉ. ಯೋಗದ ಸಾಮಾನ್ಯ ಪಾರಿಭಾಷಿಕ ಪದಾವಳಿಯ ಅಫೆವೇನು ವಿವರಣೆ ನೀಡಿ.
- ಉ. ಯೋಗ ತರಬೇತುದಾರನ ಕಾರ್ಯ ನಿರ್ವಹಣೆ ಮತ್ತು ಹೊಸ್ತೆಗಾರಿಕೆಗಳು.

## ಪಂಟಕ ಗ.೧ - ಯೋಗ ಪ್ರಸ್ತಾವನೆ

ಪಂಟಕ ಉದ್ದೇಶಗಳು



ಈ ಪಂಟಕದ ಅಂತಹ್ಯಕ್ಕೆ ನೀವು:

- ಯೋಗದ ಅರ್ಥವನ್ನು ವಿವರಿಸಿ.
- ಪ್ರಸಕ್ತ ಗಿತಿಮಾನ ಜಗತ್ತಿಗೆ ಯೋಗವು ಏಕ ಅಮೂಲ್ಯವಾದ ಸಾಧನೆಯಾಗಿದೆ, ವಿವರಿಸಿ.
- ಯೋಗದ ವಿವಿಧ ವ್ಯಾಯೆಗಳನ್ನು ವಿವರಿಸಿ.
- ಯೋಗದ ವಿವಿಧ ಮಾರ್ಗಗಳನ್ನು ಚೆಚ್ಚಿ.
- ಅಷ್ಟಾಂಗ ಯೋಗದ ಎಂಟು ಅಂಗಗಳನ್ನು ವಿವರಿಸಿ.
- ಯೋಗ ಮಾಡುವುದರಿಂದ ಆಗುವ ಲಾಭಗಳನ್ನು ವಿವರಿಸಿ.
- “ಅಂತಾರಾಷ್ಟ್ರೀಯ ಯೋಗ ದಿನ” ದ ಬಗ್ಗೆ ಚರ್ಚಿಸಿ.


### ಗ.೧.೧ ಯೋಗ ಎಂದರೇನು?

ಯೋಗ ಶಬ್ದವು ಸಂಸ್ಕೃತ ಶಬ್ದ ‘ಯೋಗ’ ದಿಂದ ಉತ್ಪತ್ತಿಯಾಗಿದೆ, ಅದರ ಅರ್ಥ ‘ಜೀವದ’ ಹಿಂದಿಯಲ್ಲಿ ‘ಜೀವಿಸುವುದು’ ಅಂಗ್ಗ ಭಾಷೆಯಲ್ಲಿ ‘ಜಾಯನಿಂಗ್’. ಇದು ಜೀವತಂ (ಮಾನಸ್ಯ) ಜೊತೆಗೆ ‘ಪರಮಾತ್ಮ’ (ದೇವರು). ಸತತ ಯೋಗದ ಪ್ರಯತ್ನದಿಂದ ಪ್ರತಿಯೋಭಿರೂ ಆತ್ಮವಲ್ಲಿನ ಮಾಡಿಕೊಂಡು ದೇವರನ್ನು ಪಡೆಯುವದು. ‘ಯೋಗ’ ಶಬ್ದವು ಅಂಗ್ಗ ಭಾಷೆಯಲ್ಲಿ ಯೋಗಾ ಎಂದಾಯಿತು.

ಒಮ್ಮ ಸಾಮಾನ್ಯ ವ್ಯಕ್ತಿಗೆ ಯೋಗ ವು ತಾರೀರಿಕ ವ್ಯಾಯಾಮದ ಇನ್ನೊಂದು ವಿಧಾನವಾಗಿದೆ. ತಾರೀರಿಕ ವ್ಯಾಯಾಮಗಳನ್ನು ಮಾಡಿ ಮನಸ್ಯನು ಕೇವಲ ಶರೀರದಲ್ಲಿಯ ಸ್ಥಾಯಿಗಳನ್ನು ವಿಕಸಿಸಬಹುದು. ಆದರೆ ಯೋಗದಿಂದ ಮನಸ್ಯನು ಅಂತರಿಕ ಅಂಗಗಳಾದ ಹೃದಯ, ಮಿದಳ, ಶೈಲರ್ಜೆ, ಯಕ್ಕತ್ತು, ಘುಸ್ಪಾಸಗಳು, ಕರಣಗಳು ಇತ್ಯಾದಿ. ಗಳನ್ನು ವಿಕಸಿಸಬಹುದು. ಈ ಪರಮೋಖ್ಯ ಅವಯವಗಳನ್ನು ಹೊರತುಪಡಿಸಿ ಯೋಗದಿಂದ ಎಲ್ಲ ಗ್ರಂಥಿಗಳಿಗೆ, ಅಂದರೆ ಧಾರ್ಯರಾದ, ಮಿದಳನ ಅಡಿಯಲ್ಲಿನ ಪಿಟ್ಲೊಟರಿ ಮತ್ತು ಪೈನಿಯಲ್ ಗ್ರಂಥಿಗಳು ವ್ಯವಸ್ಥಿತವಾಗಿ ಕಾಯಂ ನಿರ್ವಹಿಸುತ್ತವೆ.



ಆರ್ಥಿಕ ಗ.೧.೧. ಯೋಗ ಭಂಗಿ



### ಗ.ಗ.೨ ಯೋಗ ಎಂದರೇನು?

ಯೋಗ ಇದು ಪ್ರಾತ್ಯಕ್ಷಿಕ ಬೆಂಬಲವಾಗಿದೆ ಧರ್ಮವಲ್ಲ. ಯೋಗ ಇದು ಪ್ರಾಚೀನವಾದ ಕಲೆಂಪಾಗಿದ್ದ ಶರೀರದ, ಮನಸ್ಸಿನ ಮತ್ತು ಭಾವನೆಗಳ ವಿಕಾಸಕ್ಕೆ ಸುರಿಯೆಯುವಿಕೆಯಾಗಿದೆ. ಯೋಗದ ನಿರ್ಯಾಮಿತ ಸಾಧನೆಯಿಂದ ನಿಮ್ಮ ಮನಸ್ಸಿಗೆ ಶಾಂತಿ ಮತ್ತು ಶರೀರಕ್ಕೆ ಆರೋಗ್ಯವನ್ನು ನೀಡುತ್ತದೆ ಜೊತೆಗೆ ನೀವು ನಿಸಗಂದ ಜೊತೆಗೆ ಹೊಂದಿಕೊಂಡು ಹೋಗುವಂಥ ಅನುಭವವನ್ನು ನೀಡುತ್ತದೆ. ಪ್ರಸಕ್ತ ಸಮಯದಲ್ಲಿ ಬಹುತೇಕ ಜನರು ವಿಶೇಷವಾಗಿ ಪಾಠ್ಯಮಾತ್ರದ ಜನರು, ಹಳೆಯ ನಿಲ್ದಾದ ಅವತೀರ್ಣ ಅರೋಗ್ಯ ಸಮಸ್ಯೆಗಳ ನಿವಾರಕಿಗಾಗಿ ಮತ್ತು ಮನಶಾಂತಿಗಾಗಿ ಇದರ ಹೋರೆ ಹೋಗುತ್ತಾರೆ. ಅವರು ನಿವಿರವಾಗಿ ಯೋಗವೆಂದರೇನು ಮತ್ತು ಅದರಲ್ಲಿ ಏನು ಅಡಕಗಳಾಗಿವೆ ಎಂಬುದನ್ನು ತಿಳಿಯಲು ಉತ್ಸರ್ಪಿಸುತ್ತಾರೆ. ನಮ್ಮಲ್ಲಿ ಬಹುತೇಕರಿಗೆ ಯೋಗದಿಂದ ಆರೋಗ್ಯಕ್ಕೆ ಆಗುವ ಲಾಭಗಳ ಬಗ್ಗೆ ಗೊತ್ತಿದ್ದರೂ ಪ್ರತಿಯೊಬ್ಬರಿಗೆ ಯೋಗದ ಮೂಲ ಮತ್ತು ಅದರ ವ್ಯಾಖ್ಯೆಯ ಬಗ್ಗೆ ನಿವಿರವಾಗಿ ಗೊತ್ತಿರುವದೆಲ್ಲ. ಜನಸ್ವಿಯ ಅಭಿಪ್ರಾಯವೆಂದರೆ ಯೋಗ ಕೇವಲ ಚಾಚುವ ಮತ್ತು ಆರಂಭದ ವ್ಯಾಯಾಮದ ಒಂದು ಕ್ರಿಯೆಯಾಗಿದೆ.



ಅಕ್ಷತಿ ಗ.ಗ.೩. ಯೋಗದಲ್ಲಿ ಧ್ಯಾನಮುದ್ದೆ

ಪ್ರಾಚೀನ ಭಾರತದಲ್ಲಿ ಯೋಗ ಎಂದರೆ ಮನಸ್ಸು, ಶರೀರ ಮತ್ತು ಭಾವನೆಗಳ ನಡವಿನ ಪ್ರಾತಿನಿಧಿಕ 'ಸಂಯೋಜನೆ'. ಇದರಲ್ಲಿ ಶಾರಿರಕ ಮನೋಭಾವ ಮತ್ತು ನಡತೆಯ ಪ್ರತೀಕವಾಗಿದ್ದ ಕೆಲವು ಸಲ ಇದಕ್ಕೆ 'ಅಸನ' ಎಂದು ಸಂಸ್ಕೃತದಲ್ಲಿ ಉಲ್ಲೇಖಿಸಲಾಗಿದೆ. ಹೇಂದು ಸೂಚಿಸುವಂತೆ ಯೋಗ ಸಾಧನೆ ಮಾಡುವುದು ಎಂದರೆ ಶರೀರ ಮತ್ತು ಮನಸ್ಸುಗಳ ನಡವೆ ಸಮರ್ಪಿಲನೆಯನ್ನು ಸಾಧಿಸುವುದು ಮತ್ತು ಆತ್ಮವರ್ಲೋಕನ ಹೊಂದುವುದು. ಇದನ್ನು ಈದೇರಿಸುವ ದೃಷ್ಟಿಯಿಂದ ಯೋಗವು ವಿವಿಧ ಚಲನವಲನಗಳನ್ನು ಉಪಯೋಗಿಸುವುದು, ಶಾಸ್ತ್ರಸೋಜ್ಞ ಸದ ಅಭ್ಯಾಸಗಳು, ವಿಶ್ವಾಂತಿ ತಾಂತ್ರಿಕತೆಗಳ ಮತ್ತು ಅಂರಮೂರ್ತಿವಾಗಿ ಧ್ಯಾನಮಗ್ನವಾಗುವುದು. ಯೋಗವು ಆರೋಗ್ಯಕರ ಮತ್ತು ಸಚ್ಚಿದ ಜೀವನಕ್ಕೆ ಲಿಯ ಸಮರ್ಪಿಲನದ ಪ್ರಾಸ್ತುವಿಕತೆಯಾಗಿದೆ.

ಅತ್ಯಂತ ಪ್ರಾಚೀನ ಶಾರಿರಕ ಶಿಸ್ತ ಎಂದರೆ ಯೋಗ. ಯೋಗ ಶರೀರಕ್ಕೆ ಮತ್ತು ಅಷ್ಟಿರ ಮನಸ್ಸಿಗೆ ಸ್ಥಿರತೆಯನ್ನು ನೀಡುತ್ತದೆ. ಇದು ಕೇಲುಗಳ ಜೋಡತೆಗಳ, ಸ್ವಾಯುರಜ್ಜುಗಳ ಚಲನವಲನವನ್ನು ಸುಗಮಗೊಳಿಸುತ್ತದೆ. ಕ್ರಿಷ್ಣಾಗಳ ಕ್ಷೇತ್ರದಲ್ಲಿ ಸೂಚಿಸುವುದೇನೆಂದರೆ ಯೋಗವೊಂದೇ ಶಾರಿರಕ ಚಟುವಟಿಕೆಗಳನ್ನು ನಿರ್ವಹಿಸಲು ಸಂಪೂರ್ಣ ಅಭ್ಯಾಸವನ್ನು ಪೂರ್ಣಸುತ್ತದೆ, ಏಕೆಂದರೆ ಅದು ಶರೀರದಲ್ಲಿಯ ಅಂತರಿಕ ಎಲ್ಲ ಅವಯವಗಳನ್ನು ಮತ್ತು ಗ್ರಂಥಿಗಳನ್ನು ಮಾಡುತ್ತದೆ. ಇದು ಪರಾಕ್ರಾಂತವಾಗಿ ಅನೇಕ ಕಾರ್ಯಗಳ ಗಂಡಾಂತರಗಳನ್ನು ಕಡೆಮೊಳ್ಳಿಸುತ್ತದೆ. ಯೋಗವನ್ನು ನಿಯಮಿತವಾಗಿ ಅಚರಣೆಯಲ್ಲಿ ತಂದರೆ ಅದು ಶಾಶ್ವತವಾಗಿ ಜೀವನಕ್ಕೆ ಲಿಯಲ್ಲಿ ವ್ಯಕ್ತಾಸ ತಂದು ಸಕಾರಾತ್ಮಕಗೊಳಿಸುತ್ತದೆ.

ಯೋಗವು ಸಾಮಾನ್ಯವಾಗಿ ಸಂಪೂರ್ಣ ಅರೋಗ್ಯವನ್ನು ಮತ್ತು ಶಾರಿರಕ ಮಂಟಪನ್ನು ಕಾಯ್ದುಕೊಳ್ಳಲು ಖಾತ್ರಿದಾಯಕ ವಿಧಾನವಾಗಿದೆ. ಧ್ಯಾನದಿಂದ, ಶಾಸ್ತ್ರಸೋಜ್ಞ ಸದ ಅಭ್ಯಾಸಗಳಿಂದ (ಪ್ರಾಣಾಯಾಮದಿಂದ); ನೀವು ನಿಮ್ಮ ಎಲ್ಲ ಮಾನಸಿಕ ಒತ್ತುಡವನ್ನು ನಿರಾಸಿಸುಹುದು ಮತ್ತು ಅರೋಗ್ಯಕರವಾದ ಜೀವನವನ್ನು ಹೊಂದಬಹುದು. ವಾಸ್ತುವಿಕವಾಗಿ ಇದೊಂದು ಮಾನವಚಾತಿಯ ಒಂದು ಅತ್ಯಂತ ಪರಿಚಯ ರೋಗನಿವಾರಕಗಳಲ್ಲಿಯ ಒಂದು ವಿಧಾನವಾಗಿದ್ದು ಹಳೆಯ ಬೇರೂರಿದ ಕಾಯ್ಲಿಗಳಿಂದ ಮುಕ್ತಗೊಳಿಸುತ್ತದೆ ಆದರೆ ಇದೇ ಬೇರೆ ಕ್ರಿಷ್ಣಾಗಳಿಂದ ಸಾಧ್ಯವಾಗಲಾರದು. ಬೆನ್ನು ನೋವಿನಿಂದ ಬಳಲುವ ಮತ್ತು ಕೇಲುತ್ತಾಗಳಿಂದ ಬಳಲುವ ಜನರಿಗೆ ಸಾಮಾನ್ಯವಾಗಿ ಅಸನಗಳನ್ನು

ಮಾಡಲು ಸೂಚಿಸಲಾಗುತ್ತಿದ್ದು ಅದು ಆಯಕ್ಟಿನ ಸ್ಥಳಗಳಲ್ಲಿರುವ ಸ್ವಾಯುಗಳ ಕಸರತ್ತುಗಳ ಮೇಲೆ ಏಕಾಗ್ರತೆಯಿಂದ ಪ್ರಭಾವ ಬೀರುತ್ತದೆ. ಪ್ರಾಣಾಯಾಮಗಳ ಪ್ರಪೂರ್ವಗಳ ಕಾರ್ಯಕ್ರಮವೆಯನ್ನು ಹೆಚ್ಚಿಸುತ್ತದೆ.

ಯೋಗದಬಗ್ಗೆ ಅಧ್ಯಯನಾರ್ಥಕ ಸಂಗತಿ ಏನೆಂದರೆ ಅದರ ಸಕಾರಾತ್ಮಕ ಪರಿಣಾಮಗಳು ಮನಸ್ಸನ ಅರೋಗ್ಯದ ಮೇಲೆ ಮತ್ತು ಮನಸ್ಸನ ಮೇಲೆ ಆಗಿರುವುದು ಗೊಳಿಸಿಕೊಳ್ಳುತ್ತದೆ. ಯೋಗದ ಬಗ್ಗೆ ಇನ್ನೊಂದು ವಿಶೇಷವೆಂದರೆ ಅದು ಅಸನಗಳನ್ನು ಅಯ್ಯಿ ಮಾಡುವ ವಿಧಾನವಾಗಿದೆ. ಮನೋಭಾವ ಸಾಮಾಜಿಕಗಳ ಮೇಲೆ ಅವಲಂಬಿಸಿ ಮತ್ತು ಸಾಮಾನ್ಯವಾದ ಅರೋಗ್ಯದ ಮೇಲೆ ಅವಲಂಬಿಸಿ ನೀವು ಲಫ್ಷ ಪ್ರಾಣಾಯಾಮಗಳಿಂದ ಪ್ರಾರಂಭಿಸಿ ಅಸನಗಳನ್ನು ಅಭ್ಯಾಸಿಸುವ ಮೂಲಕ ತೀವ್ರವಾದ ಅಸನಗಳನ್ನು ಮಾಡುವುದಾಗಿದೆ. ಕ್ರಿಷ್ಣಾಗಳ ಸೇವನೆ ಇಲ್ಲದೇ ಕಾಯ್ಲೆ ನಿವಾರಕ ಇಲಾಜ ಅದಾಗಿದೆ. ಇದಲ್ಲದೇ ನಿಯಮಿತವಾದ ಯೋಗಾಭ್ಯಾಸದಿಂದ ಯಾವುದೇ ವಿಪರೀತ ಪರಿಣಾಮಗಳು ಕಂಡು ಬರುವದಿಲ್ಲ. ಪ್ರಮುಖವಾಗಿ ನಿಮಗೆ ನಿಮ್ಮ ಸಾಮಾಜಿಕ ಹಾಗೂ ಶರೀರ ರಚನೆಗಳಿಗೆ ಅನುಸರಿಸಿ ಸೂಕ್ತ ಅಸನಗಳ ಬಗ್ಗೆ ಜ್ಞಾನವಿರುವುದು ಅವಶ್ಯಕ. ಇದಕ್ಕೆ ಹೆಚ್ಚಿನ ವರಿಯಾಗಿ ನಿಮಗೆ ಅಸನಗಳನ್ನು ಸರಿಯಾಗಿ ನಿರ್ವಹಿಸುವ ಮಾರ್ಗವು ಗೊತ್ತಿರಬೇಕು ಏಕೆಂದರೆ ಯಾವುದೇ ತಪ್ಪು ಪ್ರಯೋಜನ ನಿಮಗೆ ಗಾಯ ಅಥವಾ ಉಳಳು ನಿಮಾಣಣ ಉಂಟು ಮಾಡಬಹುದು.

ಯಾವುದಕ್ಕಾದರೂ ಜಾಗೃತ ಮನಸ್ಸು ಸಂಪರ್ಕದಲ್ಲಿ ಒಂದರೆ ಅದು ನಿಮಗೆ ಆ ವಸ್ತುವಿನ, ವ್ಯಕ್ತಿಯ ಅಥವಾ ಅನುಭವಗಳ ಅನುಭಾವ ಸ್ವರ್ಪವನ್ನು ಒದಗಿಸುತ್ತದೆ. ಸಂಪರ್ಕದ ಅನುಭವವೇ ಯೋಗದ ಒಂದು ಅವಶ್ಯಕ್ಯವಾಗಿದ್ದು ಅದು ಅನಂದ, ಪರಮಸುಖ ನೀಡುತ್ತದಲ್ಲದೇ ಅನುಭವದ ಪೂರ್ತತೆಯ ಅಭಾಸವಾಗುತ್ತದೆ.

ಯೋಗದ ಬಗ್ಗೆ ಏಕೈಕ ವ್ಯಾಖ್ಯಾನವಿರುವದಿಲ್ಲ. ಯೋಗದ ಮೂಲಕ ಸತ್ಯವನ್ನು ಅನುಭವಿಸಲು ನಾವು ಶೈವ ಅಥವಾ ಪ್ರಾಚೀನ ವ್ಯಾಖ್ಯಾಗಳನ್ನು ಅಭ್ಯಾಸಿಸುವುದು ಅವಶ್ಯಕಿದ್ದು ಅವುಗಳು ಮೇಲೆ ನಿಮ್ಮ ತಿಳಿವಳಿಕೆಯ ಮೇಲೆ ಪ್ರತಿಭಾವನವನ್ನು ಸೂಕ್ತಿಸುತ್ತದೆ.

ನಾವು ಅಂತರಜ್ಞಾನಕ್ಕೆ ಸಂಪರ್ಕ ಕಲ್ಪಿಸಲು, ನಿರಂತರ ಅನಿಕೆಗಳನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾದಲ್ಲಿ ನಾವು ಯೋಗ ಅಂದರೆ ಏನು ಎಂಬುದನ್ನು ಪರಿಗಳಿಸಿಕೊಂಡು. ಯೋಗ ದ ಪ್ರತಿಯೊಂದು ವ್ಯಾಖ್ಯೆಯು ಜ್ಞಾನದ ಮಹಾಸಾಗರವನ್ನೇ ಹೊರಗೆಡಹುತ್ತದಲ್ಲದೇ ಅದು ಯೋಗಿಯ ಪ್ರಾರ್ಥನೆ ರಚಿಸುತ್ತದೆ.



ಆಕೃತಿ ಗ.ಎಂ. ಯೋಗದಲ್ಲಿ ಭುಜಂಗಾಸನ

### ಗ.ಗ.೨ ಯೋಗದಲ್ಲಿ ವಿವಿಧ ವಿವರಗಳು

ಯೋಗದಲ್ಲಿ ಯಾವುದೇ ಪದ್ಧತಿಯು ನಮ್ಮಲ್ಲಿ ನಾವು ಯಾರು ಮತ್ತು ಏನು ಇದ್ದೇವೆ ಎಂಬುದನ್ನು ಮತ್ತು ಜೀವನ ಎಂದರೆ ಏನು ಎಂದು ತಿಳಿಯಲು ಮಾಡಿದ ವಿಧಾನವೇ ಯೋಗ. ಯಾವುದೇ ಒಂದು ವಿಧಾನವು ನಮ್ಮನ್ನು ನಾವು ಅರಿತುಕೊಳ್ಳಲು ಅವಕಾಶ ಮಾಡಿಕೊಡುತ್ತದೆಯೋ ಮತ್ತು ನಮ್ಮನ್ನು ಮತ್ತು ಜೀವನವನ್ನು ತಿಳಿಯಲು ಮಾಡುವವಾಗಿರುವುದೇ ಯೋಗ. ನಾವು ಮಾಡಿದ ಪ್ರತಿಯೊಂದು ಕೃತ್ಯವು ನಾವು ಅರಿತು ಮಾಡಿದಲ್ಲಿ ಅದು ಯೋಗವಾಗುತ್ತದೆ ಎಂಬ ತಿಳಿವಳಿಕೆ ನಮಗಿರಬೇಕು. ಎಲ್ಲ ಅಂದು ತಗ್ಗಳನ್ನು ಮತ್ತು ನಾವು ನಿಜವಾಗಿಯೂ ಯಾರು? ಎಂಬುದನ್ನು ಅಪತ್ತೆ ಹಚ್ಚಿದ್ದಲ್ಲಿ ತಿಳಿವಳಿಕೆ ಅತೀ ಮುಖ್ಯ. ನಮ್ಮಲ್ಲಿ ಅಡಗಿದ ಪ್ರತಿಭಾ ಶಕ್ತಿಯನ್ನು ಅದು ಹೊರಗೆದೆಂದು ಹೇಳಿದೆ. ಯೋಗವು ಅರೋಗ್ಯದವಾಗಿರಲು ಹಳೆಯ ತಂತ್ರಜ್ಞನವಾಗಿದ್ದು ಅದ್ದಿಂದ ಇತಿಹಾಸದಲ್ಲಿ ಯೋಗ ಕುರಿತು ಅನೇಕ ಜನರು ಬೇರೆ ಬೇರೆ ವ್ಯಾಪ್ತಿಗಳನ್ನು ಕೊಟ್ಟಿರುತ್ತಾರೆ. ಎಲ್ಲವೂ ಸಿಂಧುವಾಗಿದ್ದು ಯೋಗ ಕ್ಷೇತ್ರದಲ್ಲಿ ವಿಸ್ತೃತ ಅಥವಾ ನಾವು ಈ ಎಲ್ಲ ವ್ಯಾಪ್ತಿಗಳನ್ನು ತಿಳಿದುಕೊಳ್ಳಬೇಕು.



ಆರ್ಥಿಕ : ಗ.ಗ.೩ ಯೋಗವು ಪ್ರಾಣ ಶರೀರಕ್ಕೆ ಲಾಭದಾಯಕ.

### ಗ.ಗ.೩ ಯೋಗ ಕುರಿತು ಪತೆಂಜಲಿಯ ವ್ಯಾಪ್ತಿ

ಅತ್ಯಂತ ಮಹಾಮಹಿಮ ಮಹಿ ಪತೆಂಜಲಿ ರಾಜಯೋಗ ದಲ್ಲಿ ಯೋಗದ ಅನೇಕ ವ್ಯಾಪ್ತಿಗಳ ಪ್ರಕ್ರಿಯೆಗೆ ಒಂದನ್ನು ಕೊಟ್ಟಿದ್ದು ಇರುತ್ತದೆ. ಆತನು ಶ್ರೀಷ್ಟ ವ್ಯಾಪ್ತಿ ಹೇಳಿದ್ದೇನೆಂದರೆ “ಚಿತ್ತಪೂರ್ವತ್ತಿ” ಮಾನಸಿಕ ಬದಲಾವಣೆಗಳನ್ನು ತಡೆಯುತ್ತದೆ (ನಿರೋಧ) ಅಂದರೆ ಮಹಿ (ದೃಷ್ಟಿ) ಇನ್ನೂ ಹೆಚ್ಚಿನ ಸ್ವಂತ ಮಾಹಿತಿಯನ್ನು (ಲುಷ್ಯತಪ್ಯಾದ್ರ) ತೇಗೆದುಕೊಡುತ್ತಾನೆ. ಪತೆಂಜಲಿ ವಿಧಾನವು ಪ್ರಾಚೀನ ಸಂಕ್ಷಿಪ್ತ ವಿಧಾನವಾಗಿದ್ದು ಭಾರತದಲ್ಲಿಯು ೧-೨ ಪ್ರಮುಖ ವೇದಾಂತಗಳಲ್ಲಿಂದಾಗಿದೆ.

### ಗ.ಗ.೪ ಹಟಿಯೋಗದ ವ್ಯಾಪ್ತಿ

ಹಟಿಯೋಗದಲ್ಲಿ ಅಸನಗಳು, ಶ್ವಾಸೋಚ್ಚಾಸಗಳು ತಾಂತ್ರಿಕತೆ (ಪ್ರಾಣಾಯಾಮ) ಶುದ್ಧಿಕರಣ ತಂತ್ರಗಳು (ಶರೀರ ಕರ್ಮಾಸ) ಶಕ್ತಿ ನಿಯಂತ್ರಣ ತಂತ್ರಗಳು (ಮುರಾ ಮತ್ತು ಬಂಧ). ಯೋಗದ ವ್ಯಾಪ್ತಿ ಹಟಿಯೋಗದಲ್ಲಿ ಉಧಾರ್ಯಮುಖಿ ಶಕ್ತಿ (ಪ್ರಾಣ) ಮತ್ತು ಅಧೋಮುಖಿ ಶಕ್ತಿ (ಅಪನಾ) ಇವು ನಾಭಿಯ ಕೇಂದ್ರದಲ್ಲಿ (ಮನಿಪುರಾ ಚಕ್ರ) ದಲ್ಲಿ ಸಂಯೋಜಿತೊಳ್ಳತ್ತದೆ. ಹಟ ಯೋಗ ನಮ್ಮ ಜೀವನದ ಸಮಗ್ರ ಸೇರಿತೆ (ಪ್ರಭಾವ) ವನ್ನು ಕಲಿಸುತ್ತದೆ ಮತ್ತು ಇದಕ್ಕು ಪ್ರಾಣ ಎನ್ನುತ್ತಾರೆ. ಜೀವನವನ್ನು ಯಾವ ರೀತಿ ಅನುಭವಿಸಬೇಕು ಮತ್ತು ಜೈವಿಕ ಶಕ್ತಿಯನ್ನು ಯಾವರೀತಿ ಸ್ವಾಧೀನ ಮಾಡಿಕೊಳ್ಳಬೇಕು ಎಂಬುದನ್ನು ಕಲಿಯುವದರಿಂದ ನಾವು ನಮ್ಮ ಇರುವಿಕೆಯನ್ನು ಅಥವ ಮಾಡಿಕೊಳ್ಳತ್ತದೆ.

### ಗ.ಗ.೫ ಕುಂಡಲಿನಿಯೋಗದ ವ್ಯಾಪ್ತಿ

ಕುಂಡಲಿನಿ ಯೋಗವು ನಮ್ಮ ಕುಂಡಲಿನಿಯಲ್ಲಿನ ಸುಪ್ತಿ ಅಂತರಿಕ ಶಕ್ತಿಯನ್ನು ಮುಕ್ತಗೊಳಿಸುತ್ತದೆ. ಕುಂಡಲಿನಿ ಯೋಗದ ವ್ಯಾಪ್ತಿಯಲ್ಲಿ ವಾಸಿಸಿಕ ಅಥವಾ ಬೆಂಧಿಕ ಪ್ರವಾಹ (ಇದು) ಮತ್ತು ಪ್ರಾನಿಕ ಪ್ರವಾಹ (ಹಿಂಗಲಾ) ಇವುಗಳು ಮೂರನೇ ಕಣ್ಣನಲ್ಲಿ (ಅಜಾಳಾಚಕ್ರ) ಸಂಯೋಜನೆ ಅಥವಾ ಚಕ್ರದ ತಲದಲ್ಲಿ (ಮೂಲಧಾರಾ ಚಕ್ರ). ಇದು ನಮ್ಮಲ್ಲಿಯ ದ್ವಿಂದಿಯನ್ನು ನಮ್ಮ ಶರೀರದೊಂದಿಗೆ ಮತ್ತು ಮನಸ್ಸಿನೊಂದಿಗೆ ಜೋಡಿಸಿ ಒಂದುಗೂಡಿಸುತ್ತದೆ ಮತ್ತು ಪಾರಮಾಧಿಕ ಜ್ಞಾನವನ್ನು ಜಾಗೃತಗೊಳಿಸುತ್ತದೆ.

### ಗ.ಗ.೬ ವಿಜ್ಞಾನದ ದೃಷ್ಟಿಯಿಂದ ಯೋಗ

ಯೋಗ ಇದೊಂದು ವಿಜ್ಞಾನವಾಗಿದೆ ಅಂದರೆ ಅದು ಒಂದು ತಂತ್ರವಾಗಿದ್ದು ಅದು ನಮ್ಮ ಜೀವನವನ್ನು ಜಾಗೃತಗೊಳಿಸುತ್ತದೆ. ಯೋಗ ಇದೊಂದು ವಿಜ್ಞಾನವಾಗಿರುವುದರಿಂದ ಅದರಲ್ಲಿ ಯಾವುದೇ ತತ್ವ ಸಿದ್ಧಾಂತ ಅಥವಾ ನಂಬಿಕೆಯು ಅದಕ್ಕೆ ಅಂಟಿಕೊಂಡಿರುವದಲ್ಲ. ಯೋಗವು ನಮಗೆ ಕೆಲವು ನಿದಿಷ್ಟ ಅಭ್ಯಾಸಗಳನ್ನು ಮಾಡುವುದನ್ನು ಹೇಳುತ್ತದೆ ಮತ್ತು ನಂತರ ಆ ಅಭ್ಯಾಸದ ಅನುಭವವನ್ನು ನೀಡುತ್ತದೆ. ಉದಾ: ನಾವು ಲಘುವಾಗಿ ವಿಶ್ವಾಮಾರ್ಪಣೆಯಲ್ಲಿ ಶ್ವಾಸೋಚ್ಚಾಸ ಮಾಡಿದರೆ ನಮ್ಮ ಹೃದಯದ ಬಡಿಗಳು ನಿಧಾನವಾಗುತ್ತದೆ; ನಾವು ಮನಸ್ಸನ್ನು ಕೇಂದ್ರಿಕಿಸಿದರೆ ನಾವು ಮಾನಸಿಕ ಶಾಂತತೆಯನ್ನು ಹೊಂದಿ ಸೂಕ್ಷ್ಮ ಪರಿಜ್ಞಾನವನ್ನು ಹೊಂದಬಹುದು.

### ಗ.ಗ.೪ ಯೋಗದ ಮಾರ್ಗ

ಪೂರ್ಣಭದ್ದಿಂದಲೂ ಯೋಗದಲ್ಲಿ ನಾಲ್ಕು ಮಾರ್ಗಗಳಿವೆ. ಭಗವದ್ಗೀತಾ ಈ ನಾಲ್ಕು ಮಾರ್ಗಗಳ ವಿವರಗಳನ್ನು ಹೊಂದಿದೆ. ಈ ನಾಲ್ಕು ಮಾರ್ಗಗಳನ್ನು ಕೆಳಗೆ ವಿವರಿಸಲಾಗಿದೆ.

ಗ. ರೂಜಯೋಗ, ಅ. ಭಕ್ತಿಯೋಗ, ಇ. ಚಾಳನಯೋಗ ಮತ್ತು ಉ. ಕರ್ಮಯೋಗ.

ಈ ಎಲ್ಲ ನಾಲ್ಕು ಯೋಗ ಮಾರ್ಗಗಳು ಅವುಗಳನ್ನು ಅನುಸರಿಸುವ ಪ್ರಖ್ಯಾತ ಅನುಯಾಯಿಗಳನ್ನು ಹೊಂದಿದೆ. ಅವುಗಳನ್ನು ನಾವು ವಿವರವಾಗಿ ಚರ್ಚಿಸುವಾ.

### ಗ.ಗ.೫ ರಾಜಯೋಗ

ಮಹಾಭಾಷಣ ಪತಂಜಲಿ ರಾಜಯೋಗದ ಅನುಯಾಯಿಯಾಗಿದ್ದು.

ರಾಜಯೋಗದಲ್ಲಿ, ಯೋಗವನ್ನು ಮನಸ್ಸಿನ ಮೇಲೆ ಸಂಕಲ್ಪಿಸಿದ ನಿಗ್ರಹ ಹೊಂದುವುದು. ಇದರಲ್ಲಿ ಮುಂದುವರದು ಇನ್ನೇರಡು ಶಾಖೆಗಳಿವೆ.

ಗ. ಬಹಿರಂಗ ಯೋಗ

ಅಂತರಂಗ ಯೋಗ

### ಗ.ಗ.೬.೧ ಬಹಿರಂಗ ಯೋಗ

ಬಹಿರಂಗ ಎಂದರೆ ಬಹಾಯ್ದಾ. ಅದ್ದರಿಂದ ಬಹಿರಂಗ ಯೋಗದ ಅಥವಾ ಯೋಗದ ಬಹಾಯ್ದಾ ಮಾರ್ಗ. ಅದು ನಾಲ್ಕು ಶಾಖೆಗಳಿಂದ ನಿಯಂತ್ರಿಸಲ್ಪಡುತ್ತದೆ. ಅಷ್ಟುಯೋಗ, ಯಾಮ, ನಿಯಮ, ಅಸನ ಮತ್ತು ಪ್ರಾಣಾಯಾಮ. ಕೆಲವುಕ್ರಿಯೆಗಳನ್ನು ಒಳಗೊಂಡಿ ಸಮನ್ವಯಗೊಳಿಸುತ್ತದೆ.

### ಗ.ಗ.೬.೨ ಅಂತರಂಗ ಯೋಗ

ಅಂತರಂಗ ಎಂದರೆ ಅಂತರಿಕ ಎಂದರ್ಥ. ಅಂತರಂಗ ಯೋಗವೇಂದರೆ ಅಂತಮುಖ ಅಥವಾ ಯೋಗದೊಳಗಿನ ಮಾರ್ಗ. ಅದು ಅಷ್ಟುಗೆ ಯೋಗದ ಕೊನೆಯ ಮೂರು ಶಾಖೆಗಳೊಂದಿಗೆ ನಿಯಂತ್ರಿಸಲ್ಪಡುತ್ತದೆ ಅವುಗಳಿಂದರೆ ಧಾರ್ಮಿಕ, ಧ್ಯಾನ ಮತ್ತು ಸಮಾಧಿ.

ಹೆಸರಿಗೆ ತಕ್ಷಣತೆ ಈ ಯೋಗದ ಲಾಭಗಳು ಬಹಾಯ್ದಾ ಲಾಭಗಳಿಗಿಂತಲೂ ಅಂತರಿಕವಾಗಿವೆ. ಅವು ಯೋಗಿಯ ಮನಸ್ಸು ಮತ್ತು ಆತ್ಮವನ್ನು ಜಾಗೃತಗೊಳಿಸುತ್ತವೆ.

### ಗ.ಗ.೭ ಭಕ್ತಿ ಯೋಗ

ರಾಮಾನುಜನು ಭಕ್ತಿಯೋಗದ ಪ್ರಮುಖ ಅನುಯಾಯಿಯಾಗಿದ್ದು. ಭಕ್ತಿಯೋಗವು ಮನಸ್ಸಿಗೆ ಭಾವನಾತ್ಮಕ ಪರಿಪಕ್ವತೆಯನ್ನು ನೀಡಲು, ಪ್ರೇಮವನ್ನು ಹರಡಲು ಮತ್ತು ಜಾಗತಿಕ ಭೂತತ್ವವನ್ನು ಅಭಿಪ್ರಾಯದಿಂದ ವಿಕ್ರಿತೆಯನ್ನು ಕಾಪಾಡುವ ಸಂದೇಶವನ್ನು ಹೊಂದಿದೆ. ಅದು ಸ್ವಾಫ್ರ ಪ್ರೇಮವನ್ನು ಪರಿವರ್ತಿಸಿ ನಿಷ್ಣಾಮು ಭಾವನೆಯ ಅರ್ಥಕ್ಕಾರಿತ ಪ್ರೇಮವನ್ನು ಪಡೆಯಲು ಸಹಾಯ ಮಾಡುತ್ತದೆ. ಕರ್ಮಕ (ಬಂಯಕೆ) ಜೊತೆಗೆ ಶ್ವಾಸ ಇವುಗಳು ಪ್ರೇಮವನ್ನು ರಚಿಸುತ್ತವೆ. ಪ್ರೇಮದೊಂದಿಗೆ ಶರಣಾಗತಿ ಭಕ್ತಿ ಮಾರ್ಗಕ್ಕೆ ಕೊಂಡೊಯುತ್ತದೆ. ಭಕ್ತಿಮಾರ್ಗವು ತೃಪ್ತಿ ಮತ್ತು ಮನಸ್ಸಿನ ಪ್ರಾಣಾಂತರಿಗೆ ದಾರಿ ಮಾಡಿಕೊಡುತ್ತದೆ. ಇದು ನಾಲ್ಕು ಮಾರ್ಗಗಳಲ್ಲಿಯ ಅತ್ಯಂತ ಸುಲಭ ಮಾರ್ಗವಾಗಿದೆ. ಏಕೆಂದರೆ ಇದರ ಅಭ್ಯಾಸವು ಅಷ್ಟುಂದಿಗೆ ಕರ್ಮಾಣಧಾರಿಗಳಿಗೆ ಹೊಂದಿದೆ. ಆದರೆ ಇಲ್ಲಿ ಸಂಬಂಧಗಳಿಗೆ ಹೊಂದಿದೆ:

ಗ. ಶ್ರವಣ

ಅ. ಕೀರತನೆ

ಇ. ಸ್ತುರಣೆ

ಉ. ಪದಸೇವಾಸನಾ

ಇಂ. ಅದರನಾ

ಈ. ವಂದನಾ

ಉಂ. ದಾಸ್ತಾ

ಉಂ. ಸವಿ

ಉಂ. ಅತ್ಮಾ

ಉಂ. ಆತ್ಮನಿರ್ವೇದನ



ಆಕೃತಿ ಗ.ಗ.೭ ಭಕ್ತಿ ಯೋಗ

**ರ.ರ.ಉ.೩ ಜ್ಞಾನ ಯೋಗ—**

ಈ ಮಾರ್ಗವನ್ನು ಅನುಸರಿಸಿದ ಮಹಾನ ಅನುಯಾಯಿ ಎಂದರೆ ಶಂಕರ. ಈ ಮಾರ್ಗವು ಮನಸ್ಸಿನ ವಿವೇಚನೆಯನ್ನು ಅಂತರಿಕ ಜ್ಞಾನದೊಂದಿಗೆ ಮತ್ತು ಅಪಾರ ತಿಳಿವಳಿಕೆಯನ್ನು ಹೊಂದಿದೆ. ಜ್ಞಾನ ಯೋಗದಲ್ಲಿ ಮೂರು ಹಂತಗಳಿವೆ.

**೧. ಶ್ರವಣ, ಜ್ಞಾನಕ್ಕೆ ಇದು ಯಾವುದೇ ಸ್ವರೂಪದಲ್ಲಿ ಪ್ರಾಥಮ ಅನಾವರಣವಾಗಿದೆ. (ಪ್ರಸ್ತುತ ಪತ್ರ, ಉಪನಿಷತ್ ಆಲಿಸುವುದೇ, ಖ್ಯಾತಿಯೋ ವೀಕ್ಷಣೆ).**

**೨. ಮನನ ಜ್ಞಾನವನ್ನು ಪ್ರುಸ್ವರೂಪದಲ್ಲಿ ಮಾಡಿ ಅರಿತುಕೊಳ್ಳುವುದು.**

**೩. ನಿದಿಧ್ಯಾಸನಾ ಪ್ರಾಯೋಗಿಕ ಹಂತ.**

ಜ್ಞಾನಯೋಗದಲ್ಲಿ ಆತ್ಮವನ್ನು ಅವಲೋಕಿಸುವುದೇ ಮೂಲಭೂತ ಗುರಿಂಧಾಗಿದೆ ಮತ್ತು ಅದನ್ನು ಶರೀರದಿಂದ ಬೇರೆಡಿಸುವ ಕೆಲಸ್ಯಾವನ್ನೊಳಗೊಂಡಿದೆ. ಒಂದು ವ್ಯಕ್ತಿ ಜ್ಞಾನ ಯೋಗದಲ್ಲಿ ಪ್ರಸ್ಥಾಪಿಸಿಕೊಂಡಲ್ಲಿ ಜಗತ್ತಿನ ಎಲ್ಲ ಬಯಕ್ಕಳಿಂದ ವೇರೇಹಗಳಿಂದ ಮುಕ್ತಗೊಂಡು ಅನಂದವನ್ನು ಸಾಧಿಸುತ್ತಾಗೆ. ಯೋಗದ ನಾಲ್ಕು ಶಾಖೆಗಳು ಒಂದರಿಂದ ಮತ್ತೊಂದು ಬೇರೆ ಬೇರೆಯಾಗಿ ಕಂಡರೂ ಅವೆಲ್ಲವುಗಳ ಗುರಿಯು ಒಂದೇ ಆಗಿದ್ದು ಅದು ಆತ್ಮವಲೋಕನಕ್ಕೆ ಹೋಗುತ್ತವೆಲ್ಲದೇ ಅದು ವ್ಯಯಕ್ತಿಕ ಮತ್ತು ಸಾರ್ಥಕದ ಮುಲನವಾಗಿದೆ.

**ರ.ರ.ಉ.೪ ಕರ್ಮ ಯೋಗ—**

ಭಗವದ್ಗೀತೆಯು ಕರ್ಮಾಂಯೋಗದ ಪ್ರಮುಖ ಮೂಲವಾಗಿದ್ದು ಅದನ್ನು ಸ್ವಾಮಿ ವಿವೇಕಾನಂದರು ನಂತರ ವಿಷಯಿಕರಿಸಿದ್ದಾರೆ. ಈ ಮಾರ್ಗವು ಧರ್ಮಿತಾಂಶಗಳ ಬಗ್ಗೆ ಚಿಂತಿಸದೇ ಕರ್ಮವನ್ನು ಮಾಡಲು ಬೈರೋಷಿಸುತ್ತದೆ. ಕರ್ಮಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.

**ತಾಪುಸಿಕ :** ಅವುಗಳು ಬಂಧನಕಾರಿಯಾಗಿದ್ದು ಕ್ಷೀಣಿಸುವ ಗುಣಧರ್ಮವನ್ನು ಹೊಂದಿದ್ದು ಹಿಂಸೆಯಂದೊಡಗಾಡಿವೆ ಮತ್ತು ಭ್ರಮೆ ಹಾಗೂ ಗೊಂದಲಮಯವಾಗಿವೆ.

**ರಾಜಸಿಕ :** ಬಯಕ್ಕಳಿಂದ ಅಭ್ಯರಿಸುವಿಕೆ ಮತ್ತು ಅಹಂಕಾರ ವರ್ತನೆ ಮತ್ತು ಯಥೇಷ್ಠಿ ಪ್ರಯತ್ನ.

**ಸಾತ್ವಿಕ :** ಬಂಧನದಿಂದ ಮುಕ್ತವಾದ ಸ್ಥಿತಿ ಮತ್ತು ಯಾವುದೇ ಹಗೆತನರಹಿತ ಪ್ರಯತ್ನ.

ಕರ್ಮಾಂಯೋಗದ ತಿರುಳು ಅಂದರೆ ಕಾಮ್ಯ ಕರ್ಮ (ಬಯಕ್ಕೆಸಹಿತ ಕೃತಿ) ವನ್ನು ಯೋಗ ಕರ್ಮಕ್ಕೆ ಪರಿವರ್ತಿಸಿ ಯೋಹವನ್ನು ತೈಜಿಸಲು ಅವಿರತವಾಗಿ ಪ್ರಯತ್ನಿಸಲು ತನ್ನ ಶಕ್ತಿಯನ್ನು ಉಪಯೋಗಿಸುವುದು.

**ರ.ರ.ಉ.೫ ಅಷ್ಟಾಂಗ ಯೋಗದ ಎಂಟು ಶಾಖೆಗಳು**

ಅಷ್ಟಾಂಗ ಯೋಗ ಅಂದರೆ “ಎಂಟು ಶಾಖೆಗಳ ಯೋಗ”. ಪತಾಂಜಲಿಯ ಪ್ರಕಾರ ವಿಶ್ವವ್ಯಾಪಿ ಅಂತರಂಗವನ್ನು ಅನಾವರಣಗೊಳ್ಳಲು ಅಂತರಿಕ್ಷತ್ವದಿಕರಣವಾಗಿದ್ದು ಅದರಲ್ಲಿ ಈ ಕೆಳಗಿನ ಎಂಟು ಆಧ್ಯಾತ್ಮಿಕ ಪರಿಪಾಠಗಳಿವೆ—

**ಯಾಮ:** ವಿಶ್ವವ್ಯಾಪಿ ನೀತಿಶಾಸ್ತ್ರ.

**ನಿಯಮ:** ಸರ್ಕಾರೀ ಆಚರಣೆ

**ಆಸನ:** ಶರೀರದ ಭಂಗಿ (ವಿನ್ಯಾಸ)

**ಪ್ರಾಣಾಯಾಮ:** ಶ್ವಾಸೋಶ್ವಾಸ ಅಭ್ಯಾಸ ಮತ್ತು ಪ್ರಾಣದ ಮೇಲೆ ನಿಯಂತ್ರಣ.

**ಪ್ರತ್ಯಾಹಾರ:** ವಿವೇಕ/ಬುದ್ಧಿ/ಭಾವನೆಗಳ ಮೇಲಿನ ನಿಯಂತ್ರಣ.

**ಧಾರಣಾ:** ಅಂತರಿಕ ಅರಿವಿನ ಮೇಲೆ ಕೇಂದ್ರಿಕರಣ.

**ಧ್ಯಾನ:** ಭಕ್ತಿ, ಧ್ಯಾನದ ಮೇಲಿನ ಏಕಾಗ್ರಚಿತ್ತತೆ.

**ಸಮಾಧಿ:** ಧ್ಯಾನದೊಂದಿಗೆ ಸಮಾಗಮ.

ಪತಂಜಲಿಯು ವಿವರಿಸುವ ಎರಡು ಪ್ರಮುಖ ಶಾಶೀಗಳಿಂದರೆ ಅವುಗಳು ಮೂಲ ನೀತಿಶಾಸ್ತ್ರದ ತತ್ವಗಳನ್ನು ಬೋಧಿಸುತ್ತಿದ್ದು ಅವುಗಳಿಗೆ ಯಾವು ಗಳಿಂದ ಕರೆಯಲಾಗುತ್ತದೆ ಮತ್ತು ನಿಯಮಗಳಿಂದ ಕರೆಯಲಾಗುತ್ತದೆ. ಇವುಗಳನ್ನು ವಿಶ್ವವ್ಯಾಪಿ ನೀತಿಶಾಸ್ತ್ರಗಳಿಂದ ಮತ್ತು ಸರೀರ ಆಚರಣೆಗಳಿಂದ ನೋಡಲಾಗುತ್ತದೆ. ಯಾವು ಮತ್ತು ನಿಯಮಗಳು ನಾವು ನಮ್ಮ ಸ್ತುತಿಮುತ್ತು ಇರುವ ಜನರೊಂದಿಗೆ ಯಾವ ರೀತಿ ವ್ಯವಹರಿಸಬೇಕೆಂದು ಮತ್ತು ನಮ್ಮ ನಿಲುವು ಹೇಗೆರೆಕೆಂಬುದನ್ನು ತಿಳಿಸುತ್ತವೆ. ಇತರ ವಸ್ತುಗಳೊಂದಿಗೆ ಮತ್ತು ಇತರರೊಂದಿಗೆ ಇರುವ ನಮ್ಮ ನಿಲುವು ಇದಕ್ಕೆ ಯಾವು ಎಂದು ಕರೆಯಲಾಗುತ್ತದೆ, ನಾವು ಅಂತರಿಕವಾಗಿ ನಮ್ಮಲ್ಲಿ ಹೇಗೆ ಸಂಬಂಧ ಕಲ್ಪಿಸಿಕೊಂಡಿದ್ದೇವೆ ಇದು ನಿಯಮ. ಇವರದೂ ನಾವು ನಮ್ಮ ಸಾಮಧ್ಯ/ಕಕ್ಷೀಯನ್ನು ಇತರರೊಂದಿಗೆ ಮತ್ತು ನಮ್ಮಪ್ರಕ್ಕೆ ನಾವು ಹೇಗೆ ಉಪಯೋಗಿಸುತ್ತೇವೆ ಇದಕ್ಕೆ ಸಂಬಂಧಪಟ್ಟಿದೆ.

ಯಾವು ದಲ್ಲಿ ಬಿದು “ಜಾಸ್ತಿಯ ಗುಣವಿಶೇಷಗಳನ್ನು” ಹೊಂದಿದೆ. “ಮಾಡು ಅಥವಾ ಬಿಡು” ಗಳನ್ನು ವಿವರಿಸುವ ಬದಲಾಗಿ ಅವು ನಮಗೆ ನಮ್ಮ ಮೂಲಭೂತ ಸ್ವಭಾವಗಳಾದ ಅನುಕಂಪ, ಉದಾರ, ಪ್ರಮಾಣಿಕ ಮತ್ತು ಶಾಂತಿ ಅಥವಾ ನೈವ್ಯದಿಬಿಗ್ಗೆ ತಿಳಿಸುತ್ತವೆ.

ಅವುಗಳಿಂದರೆ ಈ ಕೆಳಗಿನಂತಹ:

#### ಯಾವು (ವಿಶ್ವವ್ಯಾಪಿ ನೀತಿಶಾಸ್ತ್ರ)

**ಗ. ಅಹಿಂಸೆ** – ಎಲ್ಲ ಜೀವಿಗಳೊಂದಿಗೆ ಅನುಕಂಪ ಹೊಂದಿರುವುದು. ಅಹಿಂಸೆ ಕಬ್ಬಿದ ಅಕ್ಷರಶಃ ಅರ್ಥವೆಂದರೆ ಯಾರನ್ನು ನೋಯಿಸದೇ ಇರುವುದು ಅಥವಾ ಯಾವುದೇ ಪ್ರಾಣಿಗಳಿಂದಿಗೆ / ವ್ಯಕ್ತಿಗಳಿಂದಿಗೆ ಯಾವುದೇ ಪರಿಸ್ಥಿತಿಯಲ್ಲಿ ಕೂರತೆಯಿಂದ ವರ್ತಿಸದೇ ಇರುವುದು. ಅಹಿಂಸೆಯು ಯೋಗದಲ್ಲಿ ಹಿಂಸೆಯನ್ನು ಅಳವಡಿಸಿಕೊಳ್ಳಿದೇ ಇರುವುದು ಎಂದಿದೆ. ಇದರ ಅರ್ಥ ದಯ, ಸ್ವೇಹಮಯಿ ಮತ್ತು ಇತರ ವ್ಯಕ್ತಿ ಅಥವಾ ವಸ್ತುವಿನ ವಿಷಯದಲ್ಲಿ ಅಲೋಚನಾಪೂರ್ವಕ ಯೋಜನೆಯಿಂದ ವರ್ತಿಸುವುದು. ಇದು ನಮ್ಮ ಹೋಸ್ಟೆಗಾರಿಕೆ ಹಾಗೂ ಕರ್ತವ್ಯಗಳ ಬಗ್ಗೆಯೂ ಚಿಂತನೆ ಮಾಡುತ್ತದೆ. ಅಹಿಂಸೆಯು ನಾವು ಎಂಥದೇ ಪರಿಸ್ಥಿತಿಯಲ್ಲಿ ದಾಕ್ಷಿಣ್ಯಪರ ನಿಲುವನ್ನು ತಾಳಿ ಇನ್ನೊಬ್ಬಿಗೆ ಫಾಸಿಗೋಳಿಸಬಾರದೆಂದು ಸೂಚಿಸುತ್ತದೆ.

**ಾ. ಸತ್ಯ** – ಸತ್ಯಕ್ಕೆ ಬಧತೆ. ಸತ್ಯ ಅಂದರೆ “ಸತ್ಯವನ್ನು ನುಡಿಯಿಪುದು” ಆಗಣ್ಣ ಎಲ್ಲ ಸಂದರ್ಭಗಳಲ್ಲಿ ಸತ್ಯವನ್ನೇ ನುಡಿಯಿಪುದು ಅಪೇಕ್ಷಿತವಲ್ಲ, ಏಕೆಂದರೆ ಕೆಲವು ಸಲ ಅದು ಇನ್ನೊಬ್ಬರನ್ನು ಅನಾವಶ್ಯಕವಾಗಿ ಫಾಸಿಗೋಳಿಸಬಹುದು. ನಾವು ಏನನ್ನು ಮಾತನಾಡುತ್ತೇವೆ, ಹೇಗೆ ಮಾತನಾಡುತ್ತೇವೆ ಮತ್ತು ಇತರರ ಮೇಲೆ ಅದರ ಪರಿಣಾಮವೇನಾಗಬಹುದಂಬುದನ್ನು ನಾವು ಪರಿಗೊಸಬೇಕು. ಒಂದು ಹೇಳಿ ಸತ್ಯ ಹೇಳಬುದರಿಂದ ಇನ್ನೊಬ್ಬಿಗೆ ಅದರ ನಕಾರಾತ್ಮಕ ಫಲಿತಾಂಶ ಬರುವಂತಿದ್ದರೆ ಏನೂ ಹೇಳಬೇ ಇರುವುದು ಒಳತು. ಸತ್ಯ ಅಹಿಂಸೆಯೊಂದಿಗೆ ನಮ್ಮ ವರ್ತನೆಯೊಂದಿಗೆ ಎಂದೂ ಸಂಘರ್ಷಕ್ಕೆ ಇಂಧಿಯವಂತಿರುಬಾರದು. ಈ ಅರ್ಥ ಪ್ರಮಾಣಿಕ ಸಂಪೇದನೆ ಮತ್ತು ಯಾವುದೇ ಆರೋಗ್ಯಕರ ಫಿನಿಷ್ ಸಂಬಂಧಗಳ ಕೃತಿಯಿಂದ, ಸಮಾಜದಿಂದ ಅಥವಾ ಸರಕಾರದಿಂದ ಮತ್ತು ಉದ್ದೇಶಪೂರ್ವಕ ತಂತ್ರ, ಉತ್ಪನ್ನಗಳಿಂದೊಡಗುಡಿದ ಮತ್ತು ಇತರರನ್ನು ಫಾಸಿಗೋಳಿಸುವದರ ಮೇಲೆ ಆಧಾರವಾಗಿದೆ.

**ಾ. ಅಸತ್ಯ** – ಕದಿಯದೇ ಇರುವುದು : ಅಸತ್ಯ ಅಂದರೆ “ಕದಿಯಿಪುದು” ಅಸತ್ಯವು ನಮ್ಮದು ಏನು ಇರುವುದಿಲ್ಲವೋ ಆದನ್ನು ತೆಗೆದುಹೊಳ್ಳಿದೇ ಇರುವ ಕೃತಿಯ ವಿರುದ್ಧ ಕ್ರಿಯೆಯಾಗಿದೆ. ಇದರ ಅರ್ಥವೇನೆಂದರೆ ಯಾರಾದರೂ ನಮ್ಮ ಮೇಲೆ ವಿಶ್ವಾಸಪಿಟ್ಟು ಕಾರ್ಯವನ್ನು ವಹಿಸಿಕೊಳ್ಳಲ್ಲಿ ನಾವು ಅವರ ದುರುಪ್ಯೋಗವನ್ನು ಪಡೆಯಬಾರದು. ಕಳಪು ಮಾಡೆ ಇರುವುದು ಈ ತತ್ವದಲ್ಲಿ ಇನ್ನರೋ ವಸ್ತುವನ್ನು ಅವರ ಪರವಾನಿಗೆ ಇಲ್ಲದೇ ತೆಗೆದುಹೊಳ್ಳಿದೇ ಇರುವುದು ಮಾತ್ರವಲ್ಲದೇ ಆದನ್ನು ಇನ್ನಿತರ ಉದ್ದೇಶಗಳಿಗೆ ಬಳಸುವುದು ಅಲ್ಲ, ಎಂದಾಗುತ್ತದೆ ಅಥವಾ ಬಳಸಲಿಕ್ಕೆ ಇರುವ ವೇಳಾಮಿಯನ್ನು ಮೀರಿ ಬಳಸುವುದು ಅದರಲ್ಲಿ ಸಮಾವೇಶಗೊಳ್ಳುತ್ತದೆ. ಅಸತ್ಯ ಸೂಚಿಸುವುದೇನೆಂದರೆ ಯಾವುದನ್ನು ಮುಕ್ತಮನಸ್ಸಿನಿಂದ ಕೊಡಲಾಗಿಲ್ಲವೋ ಆದನ್ನು ತೆಗೆದುಹೊಳ್ಳತಕ್ಕದ್ದಲ್ಲ.

**ಾ. ಬ್ರಹ್ಮಚಯ** – ವಿವೇಕ ನಿಯಂತ್ರಣ : ಬ್ರಹ್ಮಚಯ ಇದನ್ನು ಬಹುತೇಕ ಉಪವಾಸ ಅಥವಾ ವಜರಣೆಗಾಗಿ ವಿಶೇಷವಾಗಿ ಲೈಂಗಿಕ ಸಂಬಂಧದ ಚಕ್ರಪಟಿಯಲ್ಲಿ – ಉಪಯೋಗಿಸಲಾಗುತ್ತದೆ. ಬ್ರಹ್ಮಚಯವು ಸೂಚಿಸುವುದೇನೆಂದರೆ ನಾವು ನಮ್ಮ ಸಂಬಂಧವನ್ನು ಪೋಹಿಸಿ ನಮ್ಮ ಉಚ್ಛರಿತವಾಗಿ ತಿಳಿಸಿಕೊಳ್ಳಬಾರದೆಂದು ಸೂಚಿಸುವದಿಲ್ಲ. ಅದು ನಾವು ಸತ್ಯದ ಗುರಿಯಾಗಿ ಸಾಗುವ ಹೋಸ್ಟೆಗಾರಿಕೆಯ ನಡತೆಯನ್ನು ಅಧ್ಯಕ್ಷಸುತ್ತದೆ. ಬ್ರಹ್ಮಚಯ ಅನುಸರಿಸುವುದೇನೆಂದರೆ ನಮ್ಮ ಲೈಂಗಿಕ ಶಕ್ತಿಯನ್ನು ಸ್ವಂತ ಹಾವಿತ್ತು ವನ್ನು ಪುನಃ ಉನ್ನತಗೊಳಿಸುವುದೇ ಆಗಿದೆ. ಇದರ ಇನ್ನೊಂದರಫಲದಲ್ಲಿ, ಈ ಶಕ್ತಿಯನ್ನು ಇತರರಿಗೆ ಫಾಸಿಗೋಳಿಸುವಸಲುವಾಗಿ ಬಳಸತಕ್ಕದ್ದಲ್ಲ.

**ಾ. ಅಪರಿಗ್ರಹ** : ನಿಧಿಯ ಸ್ವಾಧೀನತೆ ಮತ್ತು ಅತೀಸಂಗ್ರಹಕೆಯನ್ನು ತಪಸ್ಥಿತಗೊಳಿಸುವುದು. ಅಪರಿಗ್ರಹ ಅಂದರೆ ಕೇವಲ ಅವಶ್ಯಕತೆ ಇದ್ದದನ್ನೇ ಪಡೆಯಿಪುದು ಮತ್ತು ಯಾವುದೇ ಪರಿಸ್ಥಿತಿಯ ಗ್ರೇರುಫಾಯಿದೆ ತೆಗೆದುಹೊಳ್ಳುವುದರ ಅಲ್ಲ, ಮತ್ತು ಆಶೇಭರಿಸಬಹುದಲ್ಲ. ನಾವು ಕೇವಲ ನಾವು ಗಳಿಸಿದ್ದನ್ನೇ ಪಡೆಯಬೇಕು; ಒಂದು ಹೇಳಿ ಹೆಚ್ಚು ಪಡೆದರೆ ನಾವು ಇನ್ನೊಬ್ಬರನ್ನು ಸ್ವಂತಕ್ಕಾಗಿ ಬಳಸಿಕೊಳ್ಳಬಾರದು. ಯೋಗಿಗೆ ಅನವಶ್ಯಕ ವಸ್ತುಗಳ ಅತೀಸಂಗ್ರಹಕೆಯು ಭವಿಷ್ಯದ ಬಗ್ಗೆ ದೇವರಲ್ಲಿಯ ಮತ್ತು ಸ್ವಂತ ವಿಶ್ವಾಸದ ಕೊರತೆ ಎಂದೆನಿಸುತ್ತದೆ. ಅಪರಿಗ್ರಹ ವಸ್ತುಗಳ ಬಗ್ಗೆ ಇರುವ ನಮ್ಮ ಅಂಟಿಕೆ/ಮಮತೆಯನ್ನು ಹೋಗಲಾಡಿಸಿ ಎಲ್ಲವೂ ನಶ್ವರ ಮತ್ತು ಬದಲಾವಣೆಯು ನಿಶ್ಚಯಿತವಾಗಿರುವ ಬಗ್ಗೆ ತಿಳಿವಳಿಕೆ ನೀಡುತ್ತದೆ.

ಈ ಮೇಲಿನ ಬದ್ದ ನಡತೆಗಳು ಯಾವಾಗ ಸ್ಥಾಲ ವಿವರಣೆಯನ್ನು ನೀಡುವುದ್ದೇ ಆಗ ಇವುಗಳು ಮನುಷ್ಯನ ದಿನನಿತ್ಯದ ಅಂಗವಾಗಿ ಪರಿಣಮಿಸುವವು. ಹೀಗೆ ಯಾಮಗಳು ಸ್ನೇತಿಕ ಲಾಭಗಳಾಗಿದ್ದ ಅವುಗಳನ್ನು ಅನುಷ್ಠಾನಗೊಳಿಸಿದಲ್ಲಿ ಅವು ಮಾನವನ ಸ್ವಭಾವವನ್ನು ಶುದ್ಧಿಕರಿಸುವವು ಮತ್ತು ಸಮಾಜದಲ್ಲಿ ಆರೋಗ್ಯ ಮತ್ತು ಅನಂದವನ್ನು ಹೆಚ್ಚಿಸಲು ಸಹಾಯಕಾರಿಯಾಗುತ್ತವೆ.

**ನಿಯಮ (ಸರ್ಕಾರ ಆದರಂ):** ನಿಯಮ ಅಂದರೆ ನಿಯಮಗಳು ಅಥವಾ ಕಾಯ್ದೆ. ಇವುಗಳು ಸರ್ಕಾರ ಆಚರಣೆಗಾಗಿ ನಿಗದಿತ ನಿಯಮಗಳಾಗಿವೆ. ಯಾಮಾಗಳಂತೆ ಬದ್ದ ನಿಯಮಗಳು ಅಭಿಸರ್ವಾಗಿ ಅಭಿವಾ ಕೇವಲ ಅಭ್ಯಸಿಸುವ ಚಟುವಟಿಕೆಗಳಲ್ಲ. ಅವುಗಳು ನಿಲವುಗಳಾಗಿಂತಲೂ ಹೆಚ್ಚಿನ ಅಧಕವನ್ನು ಸೂಚಿಸಿತ್ತದೆ. ಯಾಮಗಳೇ ಹೋಲಿಸಿದೆ ನಿಯಮಗಳು ಬಹಳೇ ನಿಕಟ ಮತ್ತು ವ್ಯಕ್ತಿಗತವಾಗಿವೆ. ಅವು ನಾವು ನಮ್ಮ ಜೀವನವನ್ನು ನಿರ್ವಹಿಸುವ ಬಗ್ಗೆ ಇರುವ ಬೆಂಬೆ ತನ್ನ ಮುಕ್ತಿಯನ್ನು ನಿಲುವಿನ ಬಗ್ಗೆ ಉಲ್ಲೇಖಿಸುತ್ತದೆ.

**೧. ಸಾಪ್ತಾ - ಶುದ್ಧಿತೆ ಮೊದಲನೇ ನಿಯಮ ಶೂಚ, ಅಂದರೆ ಶುದ್ಧಿತೆ ಮತ್ತು ಶುಚಿತ್ವ. ಸಾಪ್ತಾ ಆಂತರಿಕ ಮತ್ತು ಬಾಹ್ಯ ದೃಷ್ಟಿಕೋನಗಳನ್ನು ಹೊಂದಿದೆ. ಬಾಹ್ಯ ಶುಚಿತ್ವ ಅಂದರೆ ಸಾಮಾನ್ಯವಾಗಿ ನಮ್ಮ ನಾವು ಸ್ವಷ್ಟಿಪ್ರಾಣಿಗಳೊಳ್ಳುವುದು. ನಮ್ಮ ಆಂತರಿಕ ಶುಚಿತ್ವವು ನಮ್ಮ ಶರೀರದ ಅಂಗಗಳ ಕಾರ್ಯವನ್ನು ಮುಕ್ತವಾಗಿ ನಮ್ಮ ಮಾನಸಿಕ ಸ್ವಷ್ಟಿತೆಗೆ ಅನುಸರಿಸಿ ನಿರ್ವಹಿಸುವಂತೆ ಮಾಡುತ್ತದೆ. ಆಸನಗಳನ್ನು ಅಭ್ಯಸಿಸುವದರಿಂದ ಅಧವಾ ಪ್ರಾಣಾಯಾಮ ಮಾಡುವುದು ಆಂತರಿಕ ಶುದ್ಧಿತೆಯನ್ನು ಹೊಂದಲು ಅವಶ್ಯಕವಾಗಿವೆ. ಆಸನಗಳು ಸಂಪೂರ್ಣ ಶರೀರವನ್ನು ಬೆಂಬೆ ತನ್ನ ಯುಕ್ತಿ ಮಾಡಿ ಶರೀರದಲ್ಲಿ ವಿಷಯಕ್ಕೆ ಪದಾರ್ಥಗಳನ್ನು ತೆಗೆದುಹಾಕುತ್ತದೆ ಮತ್ತು ಪ್ರಾಣಾಯಾಮವು ನಮ್ಮ ಪ್ರಾಣಿಗಳನ್ನು ಶುದ್ಧಿಕರಿಸುತ್ತದೆ ಮತ್ತು ನಮ್ಮ ಶರೀರದಲ್ಲಿ ರಕ್ತಕ್ಕೆ ಅವಶ್ಯಕ ಪ್ರೌಢಾವಾಯು ನೀಡುತ್ತದೆ ಮತ್ತು ನಮ್ಮ ನರಗಳನ್ನು ಶುದ್ಧಿಕರಿಸುತ್ತದೆ. ಆದರೆ ಬಹು ಮುಖ್ಯವಾದ ಅಂಶವೆಂದರೆ ಶಾರೀರಿಕ ಶುಚಿತ್ವಕ್ಕಿಂತಲೂ ಮಾನಸಿಕ ಶುಚಿತ್ವ ಬಹಳ ಮುಖ್ಯ ಅದು ಮಾನಸಿಕ ಗೊಂದಲಮಯ ಭಾವಸೇಗಳನ್ನು ಅಂದರೆ ಹಗೆತನ, ಕೋಣ, ಕಾಮ, ಆಸೆ, ಭಾರ್ಯಾತ್ಮಕ ಮತ್ತು ಅಭಿಮಾನ ಇತ್ಯಾದಿಗಳನ್ನು ನಾಷಪಡಿಸುತ್ತದೆ.**

**೨. ಸಂತೋಷ - ಅನಂದ:** ಇನ್ನೊಂದು ನಿಯಮವೆಂದರೆ ಸಂತೋಷ, ವಿನಯ/ಗಾಂಭಿರ್ಯತ ಮತ್ತು ನಮ್ಮ ಲಿರ್ಯುದಷ್ಟರಲ್ಲಿಯೇ ಅನಂದವಾಗಿರುವುದು. ಜೀವನದಲ್ಲಿ ಎಲ್ಲ ಪರಿಸ್ಥಿತಿಗಳಲ್ಲಿಯೂ ಅತ್ಯಂತ ಕಷ್ಟಗಳಲ್ಲಿಯೂ ಅತ್ಯಂತ ಶಾಂತವಾಗಿರುವುದು ಮತ್ತು ತನ್ನಲ್ಲಿಯೇ ಇರುವದವನ್ನು ಅನಂದ ಅನುಭವಿಸುವುದು. ನಾವು ಪ್ರತಿಯೊಂದಕ್ಕೂ ಒಂದು ಉದ್ದೇಶವಿರುವುದನ್ನು ನಾವು ಒಪ್ಪುತ್ತೇನೆಂಬೆಂದು ಕರೆಯುತ್ತದೆ ಮತ್ತು ನಾವು “ಏನು ಸಂಭವಿಸುತ್ತದೆಯೋ ಅದನ್ನು ಒಪ್ಪುಲು” ಸಿದ್ಧರಾಗಿರಬೇಕು. ಅದರ ಅಧಿಕ ನಮ್ಮಲ್ಲಿ ಏಂಬುವುದರ ಬಗ್ಗೆ ಚಿಂತಿಸಿ ಅಸಂತೋಷವಾಗಿರುವದಕ್ಕಿಂತ ನಮ್ಮಲ್ಲಿ ಏಂಬೆಂದೋ ಅಷ್ಟಕ್ಕೆ ನಾವು ಸಂತೋಷಪಡಬೇಕು.

**೩. ತಪಸ್ಸುಗಳು - ನಮ್ಮ ಶಕ್ತಿಯ ಶಿಶ್ರೂಭದ್ರ ಉಪಯೋಗ:** ತಪಸ್ಸು ಶರೀರವನ್ನು ಸರಿಯಾದ ಮೈತ್ರಿಕಟ್ಟನ್ನು ಹೊಂದಲು ಮತ್ತು ಆಂತರಿಕ ಇತ್ಯೇಗಳನ್ನು ಹೊರಗೆಡುಹಾದೇ ನಿಯಮಂತ್ರಿಸುವುದು. ವಾಸ್ತವಿಕವಾಗಿ ಅದರ ಅಧಿಕವೇನೇಂದರೆ ಶರೀರವನ್ನು ಬೆಂಬೆ ತಪಸ್ಸಿಟಿಗೆಂಬು ಅದನ್ನು ಸ್ವಷ್ಟಿಗೊಳಿಸುವುದು. ತಪಸ್ಸಿನ ಈ ಅಭಿಮತದ ಹಂಡೆ ಇರುವ ಉದ್ದೇಶವೇನೇಂದರೆ ನಾವು ನಮ್ಮ ಶಕ್ತಿಯನ್ನು ದೃವಕ ಶಕ್ತಿಯೊಂದಿಗೆ ಸಮಾಗಮ ಹೊಂದುವ ನಮ್ಮ ಜೀವನದ ಗುರಿಯನ್ನು ಉತ್ಸಾಹಕ್ಕೆಯಿಂದ ತಲುಪಿಸುವುದೇ ಆಗಿದೆ. ತಪಸ್ಸು ನಮಗೆ ನಮ್ಮ ಗುರಿಯನ್ನು ತಲುಪುವ ಮಾರ್ಗದಲ್ಲಿಯೂ ಎಲ್ಲ ಬಯಕಿಗಳನ್ನು ತೊರೆಯಲು ಸಹಾಯ ಮಾಡುತ್ತದೆ. ತಪಸ್ಸಿನ ಇನ್ನೊಂದು ರೂಪವೆಂದರೆ ನಾವು ಏನು ಆಹಾರ ಸೇವಿಸುತ್ತೇವೆ ಎಂಬುದನ್ನು ಗಮನಿಸುವುದು. ಶರೀರದ ಭಂಗಿ, ಆಹಾರ ಸೇವಿಸುವ ಚಟುಗಳು, ಶ್ವಾಸೋಚ್ಚಾಸದ ವಿಧಾನಗಳು ಇವೆಲ್ಲವುಗಳೂ ತಪಸ್ಸುಗಳೇ.

**೪. ಸ್ವಾಧ್ಯಾಯ - ಸ್ವ-ಅಧ್ಯಯನ :** ನಾಲ್ಕನೇ ನಿಯಮ ಇದು ಸ್ವಾಧ್ಯಾಯ. ಸ್ವ ಅಂದರೆ “ಸ್ವಂತ” ಅಧ್ಯಾಯ ಅಂದರೆ “ಶೋಧನೆ” ಅಥವಾ “ಪರಿಶೀಲನೆ”. ಯಾವುದೇ ಸ್ವಯಂ ಪ್ರತಿಭಾವಿತ ಪರಿವೆಯನ್ನು ಸ್ವಾಧ್ಯಾಯ ಎಂದು ಪರಿಗೊಳಿಸತಕ್ಕದ್ದು ಅದರ ಅಧಿಕ ನಾವು ನಮ್ಮ ಇತಿಮಿತಿಗಳನ್ನು ಸ್ವಾಗತಿಸಿ ಒಪ್ಪಿಕೊಳ್ಳುವ ಹಂತದವರೆಗೂ ನಮ್ಮೆಲ್ಲ ಚಟುವಟಿಕೆಗಳಲ್ಲಿ ಪ್ರಯತ್ನಗಳಲ್ಲಿ ಉದ್ದೇಶಪೂರ್ವಕವಾಗಿ ಸ್ವಯಂ ಪ್ರಜ್ಞಿಯನ್ನು ವಿಕಸಿತಗೊಳಿಸುವುದೇ ಆಗೆ. ಅದು ನಮಗೆ ದ್ವಾರಾ ಮನಸ್ಸಿಗೆ ಸ್ವಂದಿಸಿದೇ ಮನಸ್ಸು ಕೇಂದ್ರಿಕರಿಸುವುದು ಮತ್ತು ಅನಗ್ಯತೆ ಹಾಗೂ ಸ್ವಯಂನಾವಾಗುವ ಪ್ರವೃತ್ತಿಗಳನ್ನು ತೊಡಿದು ಹಾಕುತ್ತದೆ.

**೫. ಕಾಶ್ಯರಪೂನಿಧಾನಾ - ಅಧ್ಯಾತ್ಮಿಕ ಉತ್ಸವ:** ಕಾಶ್ಯರಪೂನಿಧಾನಾ ಅಂದರೆ “ನಿಮ್ಮ ಎಲ್ಲ ಕಾಶಿಗಳನ್ನು ದೇವರ ಹಾದದಲ್ಲಿ ಇಡುವುದು”. ಅದು ಕಾಶ್ಯರನನ್ನು ಚಿಂತಿಸುವುದು ಅಂದರೆ ಕಾಶ್ಯರನ ಸ್ವಿಧಾನದಲ್ಲಿ ಅವನ ಇತ್ಯೇಗೆ ಅನುಗುಣವಾಗಿ ವತ್ತಿಸುವುದು. ಪ್ರತಿಯೊಂದು ಕೃತ್ಯದಲ್ಲಿ ನಾವು ನಮ್ಮನ್ನು ಸ್ವಷ್ಟಿಸಿದವನೊಂದಿಗೆ ಲಕ್ಷಣವನ್ನು ಕೇಂದ್ರಿಕರಿಸಿ ಮತ್ತು ಕಾಳಜಿಪೂರ್ವಕವಾಗಿ ಆತನನ್ನು ಅರಿತು ನಮ್ಮ ಪಾತ್ರವನ್ನು ಆತನ ಪ್ರತಿರೂಪದಂತೆಯೇ ನಿರ್ವಹಿಸುವುದು. ಈ ಅಭಿವೃದ್ಧಿ ಪ್ರತಿನಿತ್ಯವೂ ನಾವು ಸ್ವಲ್ಪ ಸಮಯವನ್ನು ಕಾಯ್ದಿರಿಸಿ ನಮಗಿಂತಲೂ ವ್ಯಾಪಕವಾದ ಸರ್ವವ್ಯಾಪಿ ಶಕ್ತಿಯೊಂದು ನಮಗೆ ನಮ್ಮ ಜೀವನದ ಮಾರ್ಗದಲ್ಲಿ ಮಾರ್ಗದರ್ಶಕನ ಹಾಗೂ ನಿರ್ದೇಶನಗಳನ್ನು ನೀಡುತ್ತಿರುವುದನ್ನು ನಾವು ಮಾನ್ಯ ಮಾಡಬೇಕು.



ಆಕೃತಿ ಗ.ಎ.ಎ. ಹೊಗವು ಪ್ರತಿಯೊಬ್ಬರಿಗಾಗಿಯೂ ಇದೆ

### ಗ.ಗ.೬ ವಿಭಿನ್ನತೆಯಲ್ಲಿ ಸಂಯೋಜನೆ

ವಿಭಿನ್ನತೆಯಲ್ಲಿ ಸಂಯೋಜನೆ ಇದು ಏಕರೂಪ ಇಲ್ಲದೇ ಇರುವ ಒಕ್ಕತೆ ಮತ್ತು ವಿಭಾಗೀಕರಣವಿಲ್ಲದೇ ಇರುವ ವಿಭಿನ್ನತೆಯಾಗಿದ್ದು ಅದು ದೃಷ್ಟಿಯನ್ನು ದೃಷ್ಟಿಕ, ಸಾಂಸ್ಕೃತಿಕ, ಭಾಷಾವಾದದ, ಸಾಮಾಜಿಕ, ಧಾರ್ಮಿಕ, ರಾಜಕೀಯ, ತಾತ್ತ್ವಿಕ ಮತ್ತು / ಅಥವಾ ಮಾನಸಿಕ ಪಕ್ಷತೆ ತಿಳುವಳಿಕೆಯ ಮೇಲೆ ಆಧಾರಿತ ಸಾಮಾನ್ಯ ತಾಳೆ (ಸಹಿತ್ಯತೆ) ಗಳಿಂದ ವರ್ಗಾಯಿಸಿ ಮನುಷ್ಯನ ಹೊಂದಾಟಿಗಳನ್ನು ಸಧ್ಯಾರೋಳಿಸುತ್ತದೆ.

### ಗ.ಗ.೭ ಯೋಗದ ಪ್ರಮುಖ ಲಾಭಗಳು

ಯೋಗದ ಲಾಭಗಳಲ್ಲಿ ಕೆಲವೊಂದು ಈ ಕೆಳಗಿನಂತಿವೆ. ನಾವು ದೇಹದ ವಿವಿಧ ಭಾಗಗಳ ಮೇಲೆ ಯೋಗದ ಪರಿಶಾಮಗಳನ್ನು ವಿವರವಾಗಿ ಮುಂದಿನ ಭಾಗಗಳಲ್ಲಿ ಚರ್ಚಿಸೋಣ—

೧. ಪ್ರತಿಯೋಧಕ ಶಕ್ತಿಯಲ್ಲಿ ಸುಧಾರಣೆ – ರೋಗಗಳಿಂದ ಸಂರಕ್ಷಣೆ.
೨. ಆರೋಗ್ಯಕರವಾದ ಹೃದಯ – ಹೃದೇಹಗಳಿಂದ ರಕ್ಷಣೆ.
೩. ಶರೀರದ ಸುಲಭ ಹೊಂದಾಟಿಕೆ. ಅಪಾಯಗಳಿಂದ ರಕ್ಷಣೆ.
೪. ಶರೀರದ ಸುಧಾರಿತ ಭಂಗಿ – ಉತ್ಸೃಷ್ಟ ವೈಯಕ್ತಿಕ ಪ್ರತಿಮೆ.
೫. ಮನಸ್ಸಿನಲ್ಲಿ ಸ್ಕಾರಾತ್ಮಕತೆ – ಏರೋತ್ತರದಿಂದ ಮತ್ತು ಗ್ಲಾನಿಯಿಂದ ಸಂರಕ್ಷಣೆ.
೬. ತೂಕದಲ್ಲಿ ಇಳಿತ/ತೂಕದಲಿ ಹೆಚ್ಚಳ – ಶರೀರವು ಅತೀ ಯೋಗ್ಯ ತೂಕವನ್ನು ಪ್ರಾಪ್ತಗೊಳಿಸುವುದು.
೭. ಸುಧಾರಿತ ಸ್ವಾಂತ್ಯಗಳ ಸಾಮರ್ಥ್ಯ.
೮. ಚ್ಯಾತನ್ಯದಲ್ಲಿ ಸುಧಾರಣೆ.



ಆಕೃತಿ ಗ.ಗ.೭. ಯೋಗದ ಮೂಲಕ ಆರೋಗ್ಯಕರ ಶರೀರ ಮತ್ತು ಮನಸ್ಸು

### ಗ.ಗ.೮ ಅಂತಾರಾಷ್ಟ್ರೀಯ ಯೋಗ ದಿವಸ

ಜಗತ್ತಿನಾಡುಂತೆ ಯೋಗವನ್ನು ಅಭ್ಯಸಿಸುತ್ತಿದ್ದರೂ ಅದಕ್ಕೆ ಇನ್ನೂ ಹೆಚ್ಚಿನ ಅದ್ಯತೆಯನ್ನು ನೀಡುವ ನಿಟ್ಟಿನಲ್ಲಿ ನಮ್ಮು ಗೌರವಾನ್ವಯತ ಪ್ರಧಾನ ಮಂತ್ರಿಗಳು ಇಗ ಜೂನ್ ದಿನವನ್ನು 'ಅಂತಾರಾಷ್ಟ್ರೀಯ ಯೋಗ ದಿವಸ' ಎಂದು ಘೋಳಿಸಲು ಸಲ್ಲಿಸಿದ್ದಿಲ್ಲ ಅಮೇರಿಕೆಯು ಅವರ ವಿಧಾನಸಭೆಯಲ್ಲಿ ತಕ್ಷಣ ಒಷ್ಟಿಕೊಂಡು ಡಿಸೆಂಬರ್ ಗಳು, ೨೦೧೪ ರಂದು 'ಅಂತಾರಾಷ್ಟ್ರೀಯ ಯೋಗ ದಿವಸ' ವೆಂದು ಘೋಷಣೆ ಮಾಡಿದೆ. ಉತ್ತರ ಗೋಳಾರ್ಥದಲ್ಲಿ ಜೂನ್ ಇಗ ವರ್ಷದ ಅತೀ ದೀರ್ಘಾಂವದಿಯ ದಿನವಾಗಿದ್ದು ಮತ್ತು ಜಗತ್ತಿನ ಅನೇಕ ಕಡೆಗಳಲ್ಲಿ ಈ ದಿನಕ್ಕೆ ವೀಕ್ಷಣಾದ ಪ್ರಾಧನ್ಯತೆ ಇದ್ದದ್ದರಿಂದ ಈ ದಿನವನ್ನು ಯೋಗ ದಿನವನ್ನಾಗಿ ಆಚರಿಸಲು ಆಯ್ದು ಮಾಡಲಾಗಿದೆ.

ಇಗ ಜೂನ್ 'ಅಂತಾರಾಷ್ಟ್ರೀಯ ಯೋಗ ದಿನ' ವೆಂದು ಗ್ಲಾಬಲ್ ದೇಶಗಳು ಸಹಯೋಗದಿಂದ ಬೆಂಬಲವನ್ನು ಸೂಚಿಸಿ ಗೊತ್ತುವಳಿಯನ್ನು ಪಾಸು ಮಾಡಿದ್ದು ಈ ಹೊತ್ತಿನ ದಿನಾಂಕದಂಡು ಯು.ಎನ್.ಸಿ.ಎ. ಗೊತ್ತುವಳಿಗಳಲ್ಲಿ ಅತ್ಯಂತ ಹೆಚ್ಚಿನ ಬಹುಮತ ಪಡೆದ ಗೊತ್ತುವಳಿಯಾಗಿದೆ.



ಆಕೃತಿ ಗ.ಗ.೮. ಯೋಗ ದಿನದ ಲಾಂಭನ



ಆಕೃತಿ ಗ.ಗ.೯. ಭಾರತ ದೇಶದ ಪ್ರಧಾನ ನರೇಂದ್ರ ಹೋದಿಯವರು ನಾಗರಿಕರೊಂದಿಗೆ ದೇಹಲಿಯ ರಾಜಬಹಳಿಗಳಲ್ಲಿ ಯೋಗ ಮಾಡುತ್ತಿರುವುದು.

• ಗ.ಗ.ಎ ಹೋಗವು ಯಾವುದಾದರೂ ಧರ್ಮಕ್ಕೆ ಸಂಬಂಧಿಸಿದೆಯೇ?

యోగవన్న హిందూ బుధిగళు సంతోధనే మాడి వికసనగోలిచ్చిద్దరూ కొడ అదు హిందూ తత్త్వజ్ఞన్ 'ఆత్మ మత్తు పరమేశ్వర ఇబ్బరూ ఒండే' ఎంబ తత్త్వద మేలే ఆధరిసిదే. ఆదరే అదన్న యావుడే ధముద, జూతియ, లింగద, రాష్ట్రద వ్యక్తియు అనుష్ణానగోలిసంపాదు. అదు ప్రతియోందు తరీకళ్ల అదు యావుడే మూల/విశ్వసద్గాగలే ఒండే భలితాంకపన్న నీడుపాదు. హిందూ ధముదల్లి విశ్వసవన్న హేఠందివరనుల్లిదు బేరేయవరిగే యోగవు ఒళ్లియదల్ల ఎంబ మిథ్య కల్పనేయన్న హేడెదు హాకలు నీవు ప్రయత్నిసంచేక. యోగవు యూరోప మత్తు ఇతర హార్షిమాత్మక దేశగళల్లి అత్యంత జనస్థియవాగిదే మత్తు ఆ దేశగళ బహుతేక జనర ధమువు క్రీత్జ్ఞన పంఘద్వాగిదే. యోగ మాదువుదిరింద అవర ధామిక విధిగే అథవా విశ్వసగళిగే యావుడే ధక్క ఉంటాగువదిల్ల.

ಟಿಪ್ಪಣಿಗಳು



## ಘಟಕ ೧.೨: ಭಾರತದ ಯೋಗ ಸಂಘಟನೆ ಜೊತೆ ಸಂಬಂಧ

### ಘಟಕ ಉದ್ದೇಶಗಳು

ಕ್ಷಾ ಘಟಕದ ಅಂತಹದಲ್ಲಿ ನೀವು:

೧. ಭಾರತದಲ್ಲಿ ಯೋಗದ ಮೂಲಗಳು – ವಿವರಣೆ.
೨. ಯೋಗದ ಇತಿಹಾಸ ಮತ್ತು ವಿಕಾಸನವನ್ನು ಚರ್ಚಣಿಸಿ.
೩. ಭಾರತದಿಂದ ಜಗತ್ತಿಗೆ ಯೋಗದ ಪರಿಣಾಮ – ಚರ್ಚಣಿಸಿ.
೪. ಜಗತ್ತಿನಾಡ್ಯಂತ ಯೋಗದ ಹರಡುವಿಕೆಗೆ ಯೋಗ ಗುರುಗಳ ಕಾಣಿಕೆಯನ್ನು ವಿವರಣೆ.

### ೧.೨.೧ ಭಾರತ – ಯೋಗಭೂಮಿ

ಯೋಗ ವಿಜ್ಞಾನವು ಅದರ ಮೂಲವನ್ನು ಸಾಮಿರಾರು ವರ್ಣಣಗಳ ಹೀಂದಿನಿಂದ ಹೊಂದಿದೆ ಅಂದರೆ ಧರ್ಮ ಅಥವಾ ವಿಶ್ವಾಸಗಳು ಮುಖ್ಯವಾದಕ್ಕಿಂತಲೂ ಪ್ರಾವಧಿಂದ. ಯೋಗನಂಬಿಕೆ ಅಥವಾ ವಿಜ್ಞಾನದಿಂದ ಶಿವನು ಪ್ರಾರ್ಥಿತ ಯೋಗಿ ಎಂದು ಕಂಡು ಬರುತ್ತದೆ ಅಥವಾ ಆದಿಯೋಗಿ ಮತ್ತು ಪ್ರಾರ್ಥಿತ ಗುರು ಅಥವಾ ಆದಿಗುರು ಎಂದು ಕಂಡುಬರುತ್ತದೆ. ಅನೇಕ ಸಾಮಿರ ವರ್ಣಣಗಳ ಹಿಂದೆ ಹಿಂದಿನ ಕಾಂತಿಸರೋವರದ ದಡದಲ್ಲಿ ಆದಿಯೋಗಿ ಸಪ್ತಾಷಿಗಳಿಗೆ 'ಪಿಳು ಮುಷಿಗಳಿಗೆ' ಪ್ರಕಾಂಡ ಪಾಂಡಿತ್ಯದ ಜ್ಞಾನವನ್ನು ನೀಡಿದನು. ಈ ಮುಷಿಗಳು ಈ ಯೋಗ ವಿಜ್ಞಾನವನ್ನು ಏಸಿಯಾ ವಿಂದವನ್ನೊಳಗೊಂಡಂತೆ ಜಗತ್ತಿನ ಇತರ ಭಾಗಗಳಾದ ಮಧ್ಯ ಪ್ರಾವಃ, ಉತ್ತರ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾ ದೇಶಗಳಿಗೆ ಹರಡಿದರು. ರೋಚಕವಾದ ಅಂಶವೆಂದರೆ ನೂತನ ಪಂಡಿತರು ಜಗತ್ತಿನ ಪ್ರಾರ್ಥನೆ ಸಂಸ್ಕೃತಿಗೆ ಸಮನಾದ ಈ ಜ್ಞಾನವನ್ನು ಕಂಡು ವಿಶ್ಲೇಷಿಸಿದರು. ಆದಾಗ್ಯಾ ಯೋಗವು ಭಾರತದಲ್ಲಿ ಸಂಪ್ರಾಣ ವಿಕಾಸನೆಯನ್ನು ಕಂಡಿತು. ಅಗಸ್ಟ್ ಸಪ್ತಾಷಿಯಿಂದ ಭಾರತ ವಿಂದದಾಡ್ಯಂತ ಪ್ರಾವಃ ಕ್ರೀಗೋಂದು ಈ ಕುಷಲ ಸಂಸ್ಕೃತಿಯನ್ನು ಬೆಳೆಸಿದನು.



ಆಕೃತಿ ೧.೨.೧. ಭಾರತ ಯೋಗ ಭೂಮಿ

ಯೋಗವು ಕ್ರಿ.ಶ.ಪ್ರಾವಃ ೨೨೦೦ ರ ಇಂಡಸ ಸರಸ್ಯತಿ ಕಣಿವೆಯ ನಾಗರಿಕತೆಯ “ಅಮರ (ಎಂದೂ ಅಳಿಯದ) ಸಾಂಸ್ಕೃತಿಕ ದೇಣಿಗೆ” ಯಾಗಿದೆ ಎಂದು ಪರಿಗಣಸಲ್ಪಿಟ್ಟಿದೆ ಮತ್ತು ಪ್ರಾಪಂಚಕ ಮತ್ತು ಆಧ್ಯಾತ್ಮಿಕ ಇವೆರಡಕ್ಕೂ ಸಲಹಿ ಮಾನವಕೊಣಿಯನ್ನು ಉನ್ನತಮಾಪ್ಯಕ್ಷೇರಿಸುವ ಕ್ರಿಯೆಯಾಗಿದೆ. ಅನೇಕ ಮುದ್ರೆಗಳು ಮತ್ತು ಪರೀಯುಳಿಕೆಗಳು ಇಂಡಸ ಸರಸ್ಯತಿ ಕಣಿವೆಯ ನಾಗರಿಕತೆಯ ಯೋಗದ ಮೂಲ ಉದ್ದೇಶವನ್ನು ಸಾರುವ ಮತ್ತು ಯೋಗ ಸಾಧನೆಗಳನ್ನು ಕ್ರೀಗೋಂಡ ಆಕೃತಿಗಳನ್ನು ಹೊಂದಿರುವುದು ಬೆಳಕಿಗೆ ಬಂದಿದ್ದು ಅವು ಪ್ರಾಚೀನ ಭಾರತ ದೇಶದಲ್ಲಿ ಯೋಗದ ಅಷ್ಟತ್ವದ ಇರುವಿಕೆಯನ್ನು ಸೂಚಿಸುತ್ತವೆ. ಮುದ್ರೆಗಳು ಮತ್ತು ಮಾತಾ ದೇವಿಯ ಮೂರ್ತಿಗಳು ತಂತ್ರ ಯೋಗವನ್ನು ಸೂಚಿಸುತ್ತವೆ.

ಯೋಗದ ಅಸ್ತಿತ್ವವು ನಾಡಾಡಿ ಸಂಪ್ರದಾಯಗಳಲ್ಲಿಯೂ ಇತ್ತು, ವೈದಿಕ ಮತ್ತು ಉಪನಿಷತ್ತದ ಪರಂಪರೆಯಿಂದ ಪ್ರಪ್ರಾಬಾದ, ಬುದ್ಧ ಜನಾಗಿ ಮತ್ತು ಚೈನ ಸಂಪ್ರದಾಯಗಳಲ್ಲಿ, ದರ್ಶನಗಳಲ್ಲಿ, ಮಹಾಭಾರತ ಪ್ರಾರಂಭ ಕಾವ್ಯಗಳಲ್ಲಿ ಭಗವದ್ವಿತೀಯನೊಳಗೊಂಡಂತೆ, [ರಾಮಾಯಣ](#), ಶಿವನ ಅಸ್ತಿತ್ವ ಸಂಪ್ರದಾಯಗಳಲ್ಲಿ, ವೈಷ್ಣವರಲ್ಲಿ ಮತ್ತು ತಾಂತ್ರಿಕ ಸಂಪ್ರದಾಯಗಳಲ್ಲಿ ಯೋಗದ ಉಲ್ಲೇಖವಿದೆ. ಯೋಗವನ್ನು ವೈದಿಕ ಸಂಪ್ರದಾಯಕ್ಕಿಂತಲೂ ಪೂರ್ವದಿಂದ ಬಳಕೆಯಲ್ಲಿ ದ್ವರ್ಷಾ ಮಹಾ ಮುಖಿ ಮಹಿಳೆ ಪತಂಜಲಿ ಅದನ್ನು ರಂಡೊಜನಾಬದ್ಧವಾಗಿ ಅದಕ್ಕೆ ಆಗಿನ ದಿನಗಳಲ್ಲಿ ಯೋಗಾಭ್ಯಾಸವನ್ನು ಅದರ ಅಧ್ಯೇಯನುವಿಕೆಯನ್ನು ಮತ್ತು ಅದರ ಜ್ಞಾನವನ್ನು ಪತಂಜಲಿಯ ಮಂಬಾಂತರ್ ಪತಂಜಲಿ ಯೋಗಸೂತ್ರಗಳನ್ನು ರಚಿಸಿದನು.

ಪತಂಜಲಿಯ ನಂತರ ಅನೇಕ ಮುಖಿಗಳು ಯೋಗವನ್ನು ಉಳಿಸಿ ಬೆಳೆಸಲಿಕ್ಕೆ ದಾವಿಲೆಗಳ ಮೂಲಕ ಸಾಹಿತ್ಯವನ್ನು ರಚಿಸಿ ಮಹತ್ತರವಾದ ದೇಣಿಗೆಯನ್ನು ನೀಡಿದ್ದಾರೆ. ಪ್ರಾಣಿಯ ಯೋಗ ಗುರುಗಳ ಬೋಧನೆಯಿಂದ ಯೋಗವು ಪ್ರಾಚೀನ ಕಾಲದಿಂದಲೂ ಜಗತ್ತಿನಾದ್ಯಂತ ಹರಡಿ ೩೦ದಿಗೂ ಅಸ್ತಿತ್ವದಲ್ಲಿದೆ. ಈ ಹೊತ್ತು ಪ್ರತಿಯೊಬ್ಬರೂ ಯೋಗಾರ್ಥಿಯಿಂದ ಸಂರಕ್ಷಣೆಗಾಗಿ, ಉತ್ತಮ ಆರೋಗ್ಯ ಪ್ರಾಧಿಕರವ ಸಲುವಾಗಿ ಯೋಗದ ಬಗ್ಗೆ ಗಾಢ ನಂಬಿಕೆಯನ್ನು ಹೊಂದಿದ್ದಾರೆ. ಲಕ್ಷ್ಯಪ್ರಾಪ್ತಿಯಾದ್ಯಂತ ಯೋಗವನ್ನು ಅಭ್ಯಸಿಸಿ ಲಾಭವನ್ನು ಪಡೆದಿದ್ದಾರೆ ಮತ್ತು ಯೋಗವು ಉನ್ನೀಲತೆಯಿಂದ ಬೆಳೆದು ಪ್ರತಿ ಅತ್ಯಂತ ಸ್ವಂದನಾರ್ಥಿಯಾಗಿ ಬೆಳೆಯುತ್ತಿದೆ.

### ೧.೨.೨ ಯೋಗದ ಇತಿಹಾಸ ಮತ್ತು ವಿಕಾಸ

ಯೋಗದೊಂದಿಗೆ ಅನೇಕ ಸಿದ್ಧಾಂತಗಳೊಂದಿಗೆ ಸಂಬಂಧ ಹೊಂದಿದೆ. ರಿಗ್ವೇದದಲ್ಲಿ ಪ್ರಾಚೀನ ಭಾರತದಲ್ಲಿ ಶ್ರೀ.ಶ.ಪೂ. ೧೦೦೦ ರಲ್ಲಿ ಇಂಡಾ ಸರಸ್ವತಿ ನಾಗರಿಕತೆಯ ಕಾಲದಲ್ಲಿ ಯೋಗ ಕುರಿತು ಸಾಕ್ಷಾತ್ವಾರ್ಥಗಳು ದೊರೆತಿವೆ. ಇದರ ಅಧಿಕ ಯೋಗವು ೫೦೦ ವರ್ಷಗಳಿಗಿಂತಲೂ ಪುರಾತನವಾಗಿದೆ. ಇದನ್ನು ಮುಖಿ ಮನಸೀಗಳು ಧ್ಯಾನಮಗ್ನಾರಾಗಲು ಮಾಡುತ್ತಿದ್ದರು, ನಂತರ ಅದು ಶರೀರದ ಮೇಲೆ ಬಹಳ ಒಳ್ಳೆಯ ಪರಿಣಾಮವನ್ನು ಹೊಂದಿದೆ. ಈ ೫೦೦ ವರ್ಷಗಳ ಪರಿಣಾಮದಲ್ಲಿ ಯೋಗವು ಅನೇಕ ವಿಧಾಗಳಲ್ಲಿ ಹೊರಹೊಮ್ಮೆದೆ. ಈ ವೇದಲು ವಿವರಿಸಿದಂತೆ ಅದು ಪ್ರಮುಖವಾಗಿ ನಾಲ್ಕು ಭಾಗಗಳನ್ನು ಹೊಂದಿದೆ.

- ಜ್ಞಾನ ಯೋಗ
- ಭಕ್ತಿ ಯೋಗ
- ಕರ್ಮ ಯೋಗ
- ರಾಜ ಯೋಗ

ವೇದ ಕಾಲದ ನಂತರ ಮಹಿಳೆ ಪತಂಜಲಿ ಯೋಗವನ್ನು ಸೃಷ್ಟಿಸಿದರು. ಅವರು 'ಪತಂಜಲಿ ಯೋಗ ಸೂತ್ರಗಳು' ಎಂಬ ಗ್ರಂಥವನ್ನು ರಚಿಸಿದರು. ಆದಾಗ್ಯ ಅನೇಕ ಮುಖಿ ಮನಸೀಗಳು ಯೋಗ ಬೆಳವಣಿಗೆಗೆ ತಮ್ಮ ದೇಣಿಗೆಯನ್ನು ನೀಡಿದ್ದರೂ ಅವೇಲ್ಲ ಪ್ರಗಳಲ್ಲಿ 'ಮಹಿಳೆ ಪತಂಜಲಿ' ಬಹಳ ಪ್ರಾಣಮಾಡುತ್ತಿದ್ದರು. ಅದರಿಂದಾಗಿ ಯೋಗ ಬೆಳವಣಿಗೆಯನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸಲಾಗಿದೆ. -

೧. ಪತಂಜಲಿಪೂರ್ವ ಕಾಲ (ಕ್ರಿ.ಶ. ಪೂರ್ವ ೫೦೦)
೨. ಪತಂಜಲಿ ಕಾಲ (ಕ್ರಿ.ಶ. ಪೂರ್ವ ೫೦೦ ರಿಂದ ೫೦೦ ಕ್ರಿ.ಶ.)
೩. ಪತಂಜಲಿ ನಂತರದ ಕಾಲ (ಕ್ರಿ.ಶ. ೫೦೦ ರಿಂದ)



ಆಕೃತಿ ೧.೨.೨. ಮಹಿಳೆ ಪತಂಜಲಿ

೮. ಪತಂಜಲಪ್ರಾವ ಕಾಲ (ಕ್ರ.ಶ. ಪ್ರಾವ ೫೦)- ಇದಕ್ಕೆ ವೇದಕಾಲವೆಂದೂ ಕರೆಯುತ್ತಾರೆ. ಪಕೆಂದರೆ ಎಲ್ಲ ವೇದಗಳು ಮತ್ತು ಉಪನಿಷದಗಳನ್ನು ಆ ಕಾಲದಲ್ಲಿ ಬರೆಯಲಾಗಿತ್ತು.

ವೇದ - ವೇದಗಳಿಂದರೆ ಅವುಗಳಲ್ಲಿ ಪ್ರಾಥಮಿಕ, ದೇವರ ಸೌತ್ರಗಳು ತತ್ತ್ವಜ್ಞನ ಮತ್ತು ಜೀವನಕ್ಕೆ ಮಾರ್ಗದರ್ಶನಗಳು ಇರುತ್ತವೆ. ಇವುಗಳನ್ನು ಎಲ್ಲ ಭಾಷೆಗಳ ಮಾತ್ರಭಾಷೆ ಸಂಸ್ಕೃತದಲ್ಲಿ ಬರೆಯಲಾಗಿದೆ. ವೇದಗಳ ಬರಹವನ್ನು ಮಾಡಿದ ಲೇಖಕರು ಯಾರು ಎಂಬುದು ಅಪರಿಚಿತ ಮತ್ತು ಮನುಷ್ಯನು ಬರೆದ ಅತ್ಯಂತ ಪುರಾತನ ಲೇಖನವಾಗಿದೆ. ನಾಲ್ಕು ವೇದಗಳವೇ.

#### ೧. ರಿಗ್ವೇದ

೧. ಯಜುವೇದ

೨. ಅಥವವೇದ

೩. ಸಾಮವೇದ

ಉಪನಿಷತ್ತಗಳು - ಇವುಗಳ ಅರ್ಥವೇನೆಂದರೆ ಕಾಲುಗಳ ಮೇಲೆ ಕೆಳಗೆ ಕೂಡುವುದು ಇದರ ಅರ್ಥ 'ಶ್ರೀ'ಯನ್ನು ಪಡೆಯುವುದು ಅಥವಾ ಶಿಕ್ಷಣವನ್ನು ಪಡೆಯುವುದು. ಇವುಗಳು ವೇದಗಳ ಮೂಲತತ್ತ್ವಗಳಾಗಿವೆ. ೧೦೦ ಕ್ಷಣಿಗಳನ್ನು ಬಹುತ್ವಾಗಿ ನಾಲ್ಕು ವೇದಗಳು ಲಭ್ಯವಿವೆ.



ಅಕ್ಷರಿ ಗ.ಎ.ಎ. ವೇದದ 'ಪಾಂಡುಲಿ'

೨. ಪತಂಜಲಿ ಕಾಲಾವಧಿ (ಕ್ರ.ಶ. ಪ್ರಾವ ೫೦೦ ೧೦ಂ ಅಂತಃ ೫೦೦ ಕ್ರ.ಶ.) ಮಹಾವ ಪತಂಜಲಿ 'ಯೋಗಸೂತ್ರ' ವೆಂಬ ಗ್ರಂಥವನ್ನು ರಚಿಸಿದನು. ಈ ಗ್ರಂಥವು ಒಟ್ಟು ಇಟ್ಟ ಸೂತ್ರಗಳನ್ನು ಹೊಂದಿದೆ. ಈ ಪ್ರಸ್ತುತವು ನಾಲ್ಕು ಭಾಗಗಳನ್ನು ಹೊಂದಿದ್ದು ಅವುಗಳಿಗೆ ಸಮಾಧಿ ಪಾದ, ಸಾಧನಾ ಪಾದ, ವಿಭಾಗಿ ಪಾದ, ಕೈವಲ್ಯಪಾದ ಎಂದು ಕರೆಯಲಾಗುತ್ತದೆ.

ಸಮಾಧಿಪಾದ : ಈ ವಿಭಾಗದಲ್ಲಿ ಪತಂಜಲಿಯು ಸಮಾಧಿ ಕುರಿತು ವಿವರಣೆ ನೀಡುತ್ತಾನೆ.

ಸಾಧನಾಪಾದ - ಈ ಶಾಖೆಯಲ್ಲಿ ಅತನು ಧ್ಯಾನದ ಕುರಿತು ವಿವರಿಸಿದ್ದಾನೆ.

ವಿಭಾಗಿಪಾದ - ಇದರಲ್ಲಿ ಪತಂಜಲಿಯು ಯೋಗ ಕುರಿತು ವಿವರಿಸಿದ್ದಾನೆ.

ಕೈವಲ್ಯಪಾದ - ಈ ವಿಭಾಗದಲ್ಲಿ ಪತಂಜಲಿಯು ಶರೀರದೊಂದಿಗೆ, ಮನಸ್ಸಿನೊಂದಿಗೆ ಮತ್ತು ಆತ್ಮದೊಂದಿಗೆ ಯೋಗದ ಸಂಬಂಧ ಕುರಿತು ವಿವರಿಸಿದ್ದು ಇದೆ.

ಆ ವಿಭಾಗದಲ್ಲಿ ಅನೇಕ ಅಭ್ಯಾಸಗಳಿಂದ ಅಲ್ಲೆಲವುಗಳನ್ನು ಇದರಲ್ಲಿ ಸಮಾರೇಖಗೊಳಿಸಬಹುದಾಗಿದೆ.

೩. ಪತಂಜಲಿ ತರುವಾಯಿದ ಕಾಲಾವಧಿ (ಕ್ರ. ಶ. ೪೦೦ ರ ನಂತರ) - ಪತಂಜಲಿಯ ನಂತರದ ಕಾಲಾವಧಿ ಪ್ರಸಕ್ತ ಕಾಲಾವಧಿಯನ್ನೊಳಗೊಂಡಂತೆ ಪತಂಜಲಿಯ ನಂತರದ ಕಾಲಾವಧಿ ಎಂದು ಕರೆಯಲಾಗುತ್ತದೆ. ಪತಂಜಲಿಯ ನಂತರ ಅನೇಕ ಯೋಗಿಗಳು, ಸಂತರು, ಯೋಗವನ್ನು ಅಭಿವೃದ್ಧಿಗೊಳಿಸಿದ್ದಾರೆ. ಅವರು ತಮ್ಮದೇ ಆದ ವಿಶೇಷ ವಿನ್ಯಾಸಗಳ ಯೋಗವನ್ನು ಸೃಷ್ಟಿಸಿ ಯೋಗದ ನೂತನ ವಿಧಾನವನ್ನು ವಿಕಸನಗೊಳಿಸಿದ್ದಾರೆ ಆದರೆ ಯೋಗದ ಮೂಲ ಕಲೆಯು ಎಲ್ಲದರಲ್ಲಿಯೂ ಒಂದೇ ತರಹದ್ದು ಇರುತ್ತದೆ.

ನೂತನ ಯೋಗಕ್ಕೆ 'ಹತ ಯೋಗ' ಎಂದೂ ಕರೆಯುತ್ತಾರೆ ಅಥವಾ ದೈಹಿಕ ಯೋಗ ವೆಂದೂ ಕರೆಯುತ್ತಾರೆ. ಇದು ಕುಂಡಲಿನಿ ಯೋಗಕ್ಕೆ ಸಂಬಂಧವಿಟ್ಟದ್ದು ಇರುತ್ತದೆ ಮತ್ತು ಇದು 'ರಾಜಯೋಗ' ದ ಭಾಗವಾಗಿದೆ. ನೂತನ ಯೋಗ ಎಲ್ಲ ನಾಲ್ಕು ಶಾಖೆಗಳ ಸಂಯೋಜನೆಯಾಗಿದೆ ಮತ್ತು ಭಂಗಿಗಳ ಮೇಲೆ ಹೆಚ್ಚಿನ ಒತ್ತು ಕೂಡುತ್ತದೆ. ಯೋಗದ ಸಂಪೂರ್ಣ ಲಾಭ ಪಡೆಯಲು ಧಾರ್ಮಿಕ ದೃಷ್ಟಿಯನ್ನು ಹೊಂದಿರಬೇಕು.



ಅಕ್ಷರಿ ಗ.ಎ.ಎ. ಗರುಡಾಸನದ

### ೮.೨.೩ ಭಾರತದಿಂದ ಜಗತ್ತಿನಾದ್ಯಂತ ಯೋಗದ ಪರಿಣಾಮ

ಅನೇಕರಿಗೆ ಯೋಗಾಭ್ಯಾಸವನ್ನು ಹರಯೋಗಕ್ಕೆ ಮತ್ತು ಆಸನಗಳಿಗೆ ಸೀಮಿತಗೊಳಿಸಿದೆ. ಆದಾಗ್ಯೇ ಯೋಗಸೂತ್ರಗಳಲ್ಲಿ ಕೇವಲ ಮೂರು ಸೂತ್ರಗಳನ್ನು ಆಸನಗಳಿಗೆ ಮೀರಲಾಗಿಸಿದೆ. ಮೂಲಭೂತವಾಗಿ ಹರಯೋಗವು ಪೂರ್ವತಯಾರಿ ವಿಧಾನವಾಗಿದ್ದ ಶರೀರವು ಮುಂದಿನ ಉನ್ನತ ಮಟ್ಟದ ಅಭ್ಯಾಸಗಳಿಗೆ ಕಷ್ಟಕ್ಕಾಗಿಯೇ ಪ್ರಾರಂಭಗೊಂಡು ನಂತರ ಉಸಿರಾಟ, ಮನಸ್ಸು ಮತ್ತು ಆತ್ಮವಲೋಕನವನ್ನೊಳಗೊಂಡಿರುತ್ತದೆ.

ಯೋಗವನ್ನು ಸಾಮಾನ್ಯವಾಗಿ ಅದೊಂದು ಕಿಕಿತ್ಸ್ವ ವಿಧಾನವೆಂದು ತಿಳಿಯಲಾಗಿದ್ದು ಅದು ಅರೋಗ್ಯ ಮತ್ತು ಶರೀರಾರ್ಥಿಕವಾಗಿ ದೃಷ್ಟಿ ಮತ್ತು ಮಾನಸಿಕ ಆರೋಗ್ಯಗುಳು ಯೋಗದ ಸೇರಿಸಿಕ ಪರಿಣಾಮಗೇ ಆಗಿವೆ. ಯೋಗ ಅಭ್ಯಾಸದ ಗುರಿಯು ಅನಂತವಾಗಿದೆ.


ಯೋಗವು ಜಗತ್ತಿನೊಂದಿಗೆ ಸಮರಸಗೊಳ್ಳುವ ಕ್ರಿಯೆಯಾಗಿದೆ. ಇದೊಂದು ವೈಯಕ್ತಿಕ ಭೂಮಿತಿಯಾಗಿದ್ದು ಪ್ರಪಂಚದ ಎಲ್ಲ ವೃಕ್ಷಗಳನ್ನು ಒಂದಾಗಿ ಉನ್ನತ ಜ್ಞಾನವನ್ನು ಸಂಪಾದಿಸುವುದೇ ಆಗೆ.

ಯೋಗವು ಸಮಾಜದ ಯಾವುದೇ ಒಂದು ನಿರ್ದಿಷ್ಟವಾದ ಧರ್ಮಕ್ಕೆ ವಿಶ್ವಾಸಕ್ಕೆ ಸೇರಿದ್ದಲ್ಲ; ಇದನ್ನು ಅಂತರಿಕ ಶುಚಿತ್ವ ಕಾಪಾಡಿಕೊಳ್ಳುವ ತಂತ್ರಜ್ಞಾನವೆಂದು ಪರಿಗಣಿಸಲಾಗಿದೆ. ಯಾರಾದರೂ ಯೋಗವನ್ನು ಗಂಭೀರವಾಗಿ ಅಭ್ಯಸಿಸುತ್ತಿದ್ದರೆ ಅದರ ಲಾಭಗಳು ನಿಶ್ಚಯವಾಗಿ ಯಾವುದೇ ಜಾತಿ, ಕುಲ ಧರ್ಮ, ವಿಶ್ವಾಸಗಳಿಂದರೂ ಅವರಿಗೆ ಲಭಿಸುತ್ತದೆ.

ಯೋಗ ದ ಸಾಂಪ್ರದಾಯಿಕ ಶಾಖೆಗಳು : ಈ ಆವಿಧಿ ತತ್ವಜ್ಞಾನಗಳು, ಯೋಗದ ಸಂಪ್ರದಾಯಗಳು, ವಂಶಾವಳಿಗಳು ಮತ್ತು ಗುರು-ಶಿಷ್ಯ ಸಂಪ್ರದಾಯಗಳು ವಿವಿಧ ತುರುತ್ತ ಶಾಖೆಗಳಿಗೆ ಮಾರ್ಗ ಸೂಚಿಸುತ್ತವೆ. ಉದಾ : ಜ್ಞಾನ ಯೋಗ, ಭಕ್ತಿ ಯೋಗ, ಕರ್ಮ ಯೋಗ, ಧ್ಯಾನ ಯೋಗ, ಪತಂಜಲಿ ಯೋಗ, ಕುಂಡಲಿನಿ ಯೋಗ, ಹತ ಯೋಗ, ಮಂತ್ರ ಯೋಗ, ಲಯ ಯೋಗ, ರಾಜ ಯೋಗ, ಜ್ಯೋತಿ ಯೋಗ, ಬುಧ ಯೋಗ, ಇತ್ಯಾದಿ. ಪ್ರತಿಯೊಂದೂ ಶಾಖೆಯು ತನ್ನದೇ ಆದ ತತ್ವಗಳನ್ನು ಹೊಂದಿರುತ್ತದೆ ಮತ್ತು ಯೋಗದ ಮೂಲಭೂತ ಉದ್ದೇಶ ಮತ್ತು ಧೈಯಗಳಿಗೆ ಕೊಂಡೊಯ್ದಿದೆ.

### ೮.೨.೪ ಯೋಗವನ್ನು ಹರಡಿಸಲು ಯೋಗ ಗುರುಗಳ ದೇಣಿಗೆ

ಯೋಗವು ಜಗತ್ತಿನಾದ್ಯಂತ ಎಲ್ಲಿಡೆ ಪ್ರಖ್ಯಾತ ಗುರುಗಳಾದ ಸ್ವಾಮಿ ಶಿವಾನಂದ, ಶ್ರೀ ಟಿ. ಕೃಷ್ಣಪಾಚಾರ್ಯ, ಸ್ವಾಮಿ ಕೌವಲ್ಯನಂದ, ಶ್ರೀ ಯೋಗೀಂದ್ರ, ಸ್ವಾಮಿ ರಾಮಾ, ಶ್ರೀ ಅರಬಿಂದೋ, ಮಹಾರ್ಮ ಮಹಿಳೆ ಯೋಗಿ, ಅಚಾರ್ಯ ರಜನೀಶ, ಪಚ್ಚಾಧಿಚಾರ್ಯ, ಬಿ.ಕೆ.ಎಸ್. ಅಯ್ಯಂಗಾರ, ಸ್ವಾಮಿ ಸತ್ಯಾನಂದ ಸರಸ್ವತಿ ಮತ್ತು ಬಿ.ಕೆ.ಎಸ್. ಅಯ್ಯಂಗಾರ ಇವರ ಕಲಿಸುವೆಯಂದಾಗಿ ಹರಡಿದೆ. ಅಯ್ಯಂಗಾರ ಇವರು ಯೋಗದ ವಿನ್ಯಾಸಗಳ ಮಹಾಪಿತರಾಗಿದ್ದು ಇವರ ಗ್ರಂಥವು “ಅಯ್ಯಂಗಾರ ಯೋಗ” ಎಂದು ಹೆಸರಿಸಲಬ್ಬಿದ್ದು ಇದು ವೊಟ್ಟಪ್ರಮಾದಲಿನ ನೂತನ ವಿನ್ಯಾಸಗಳ ಯೋಗ ವಿಧಾನವಾಗಿದೆ. ಇತ್ತೀಚಿನ ಆಧುನಿಕ ದಿನಮಾನಗಳಲ್ಲಿ ಶ್ರೀ ರವೀಶಂಕರ ಮತ್ತು ಸ್ವಾಮಿ ರಾಮದೇವ ಇವರು ಯೋಗವನ್ನು ಪಸರಿಸಲು ಅನೇಕ ರೀತಿಯಲ್ಲಿ ಸಹಾಯಕರಾಗಿದ್ದಾರೆ.



ಆಕೃತಿ ೮.೨.೪. ವೃಕ್ಷಾಸನದ

## ಘಟಕ ಗ್ರ.೫: ಯೋಗ ಪರಿಭಾಷೆ ಮತ್ತು ಅವುಗಳ ಅರ್ಥ

ಘಟಕ ಉದ್ದೇಶಗಳು



ಈ ಘಟಕದ ಅಂತಹ್ಯಕ್ಕೆ ನಿಮಗೆ:

೧. ಯೋಗದ ಸಾಮಾನ್ಯ ಪಾರಿಭಾಷಿಕ ಪದಾವಳಿಯ ತಿಳಿಯವುದು.
೨. ಯೋಗದ ಸಾಮಾನ್ಯ ಪಾರಿಭಾಷಿಕ ಪದಾವಳಿಯ ವಿವರಣೆ ನೀಡು.

### ೧.೧ ಯೋಗದ ಸಾಮಾನ್ಯ ಪಾರಿಭಾಷಿಕ ಪದಾವಳಿ


ಆಸನಾ : ಯೋಗದಲ್ಲಿ ಶರೀರದ ಭಂಗಿ

ಅಣ್ಣಂಗ : ಯೋಗದ ಪ್ರಮುಖ ಮಾರ್ಗವಾಗಿದ್ದ ಅದರಲ್ಲಿ ಉಂಟಾಗುವ ಅಣ್ಣಂಗ.

ಅಂಯುವೇದ : ಪ್ರಾಚೀನ ಭಾರತದ ವೈದ್ಯ ವಿದ್ಯೆ (ವಿಜ್ಞಾನ).

ಬಂಧ : ಯೋಗ ಕ್ರಿಯೆಯಲ್ಲಿ ಅಂತರಿಕ ಬಂಧನ.

ಚಕ್ರ : ಶರೀರದ ಏಳು ಶಕ್ತಿ ಕೇಂದ್ರಗಳು.



ಆಕೃತಿ ಗ್ರ.೧. ಏಳು ಚಕ್ರಗಳು

ದೊಣಿ : ಅಂಯುವೇದದ ಪ್ರಕಾರ ಶರೀರದ ಪ್ರಕಾರಗಳು ಅಯುವೇದ, ಹಿತ್ (ಅಗ್ನಿ), ವಾತ (ವಾಯು)ಮತ್ತು ಕಥ (ಭೂಮಿ)

ಹತಯೋಗ : ಇದೊಂದು ಯೋಗದ ಪ್ರಕಾರ.

ಮುದ್ರಾ : ಯೋಗಕ್ರಿಯೆಯಲ್ಲಿ ಕ್ಷೇಭಂಗಿ.



ಆಕೃತಿ ಗ್ರ.೨. ಯೋಗದಲ್ಲಿ ಹಸ್ತಮಾನೆ